

**ಮಾಹಿತಿ ಹಕ್ಕು ಅಧಿನಿಯಮು 2005ರಡಿ ಕನಾಟಕ ಗ್ರಾಸೆಟಿಯರ್ ಇಲಾಖೆಯ  
ಮಾಹಿತಿ ಹಕ್ಕು ಕಾಯಿದೆ 4(1)ಬಿಗೆ ಸಂಬಂಧಿಸಿದ ಮಾಹಿತಿ**

**ಬಾಯಿಂ ಮಾಹಿತಿ**

**(i) The particulars of Department organization, functions and duties:**

(1) ಕನಾಟಕ ಗ್ರಾಸೆಟಿಯರ್ ಇಲಾಖೆಯ ಕಾರ್ಯಚಳುವಣಕೆಯ ವಿವರಗಳು ಮತ್ತು ಅಧಿಕಾರಗಳ ಕೆಂಪ್ಯೂಗಳು

ಗ್ರಾಸೆಟಿಯರ್ ರಚನೆಯಲ್ಲಿ ಮತ್ತು ಪ್ರಕಟಣೆಯಲ್ಲಿ ಕನಾಟಕಕ್ಕೆ ವೈಭವಯುತವಾದ ಪರಂಪರೆ ಇದೆ. ಮೈಸೂರು ಪ್ರಾಂತದಲ್ಲಿ 1831ರ ನಂತರ ಬ್ರಿಟಿಷ್ ಕರ್ಮಿಷನರ್ಗಳ ಅಳ್ವಿಕೆ ಪ್ರಾರಂಭವಾದ ಮೇಲೆ ಯೂರೋಪಿಯನ್ ಆಡಳಿತಗಾರರು ಮೈಸೂರು ಪ್ರಾಂತದ ಬಗ್ಗೆ ಪರಿಚಯಾತ್ಮಕ ದ್ರಂಥದ ಕೊರತೆಯನ್ನು ವೈಯಕ್ತಿಕವಾಗಿ ಅನುಭವಿಸಿದರು. ಜೂನ್ 1867ರಲ್ಲಿ ಸಿ.ಬಿ.ಸೌಂಡಸ್‌ ಮೈಸೂರಿನ ಜೀಫ್ ಕರ್ಮಿಷನರ್ ಆಗಿದ್ದ ಸಮಯದಲ್ಲಿ ಎಲ್ಲಾ ವಿಭಾಗೀಯ ಅಧಿಕ್ಷೇಕರಿಗೆ ಒಂದು ಸುತ್ತೋಲೆ ನೀಡಿ “ಮೈಸೂರು ಪ್ರಾಂತದ ಜಿಲ್ಲೆಗಳಿಗೆ, ಆಗ ತಾನೇ ಪ್ರಕಟಿಸಿದ್ದ ಕೇಂದ್ರಿಯ ಪ್ರಾಂತದ ಬಾಂದರಾ ಜಿಲ್ಲೆಗೆ ಪ್ರಕಟಿವಾದ ಗ್ರಾಸೆಟಿಯರ್ ನ ಮಾದರಿಯಲ್ಲಿ ಒಂದೊಂದು ಗ್ರಾಸೆಟಿಯರ್ ಸಂಪಟಗಳನ್ನು ರಚಿಸಿ ಪ್ರಕಟಿಸುವಂತೆ” ಆದೇಶಿಸಿದನು. ಈ ಆದೇಶದನ್ವಯ 1868-1869ರಲ್ಲಿ ಎಚ್.ವೆಲ್ಲೆಸ್ ಅವರು ಸಂಪಾದಿಸಿದ ‘ಮೈಸೂರು ಜಿಲ್ಲಾ ಗ್ರಾಸೆಟಿಯರ್’ ಹಾಗೂ ಕೋಲಾರ ಕೃಷ್ಣ ಎಯ್ಯಂಗಾರ್ ಸಂಪಾದಿಸಿದ ‘ಕೋಲಾರ ಜಿಲ್ಲಾ ಗ್ರಾಸೆಟಿಯರ್’ಗಳನ್ನು ಪ್ರಕಟಿಸಲಾಯಿತು. ಈವರೆಗೆ ಇವರಡೂ ಗ್ರಾಸೆಟಿಯರ್ ಸಂಪಟಗಳು ಲಭ್ಯವಿಲ್ಲವಾಗಿವೆ. ಇದೇ ಸಂದರ್ಭದಲ್ಲಿ ಕಾಪ್ಪಣ್ಣ ಗಾಡೆನ್ ಕರ್ಮಿಂಗ್ ಸಂಪಾದಿಸಿದ ಶಿವಮೌಗ್ರಿ ಜಿಲ್ಲೆ, ಮೇಜರ್ ಡಬ್ಲ್ಯೂ.ಹಿಲ್ ಸಂಪಾದಿಸಿದ ಹಾಸನ ಜಿಲ್ಲೆ, ಮೇಜರ್ ಸಿ. ಬಿಯಸ್‌ ಸಂಪಾದಿಸಿದ ತುಮಕೂರು ಜಿಲ್ಲೆ ಮತ್ತು ಕೃಷ್ಣರಾವ್ ಸಂಪಾದಿಸಿದ ಜಿತ್ರದುಗ್ರಾ ಜಿಲ್ಲೆಗಳ ಗ್ರಾಸೆಟಿಯರ್ಗಳ ಹಸ್ತಪ್ರತಿಗಳು ತಯಾರಾಗಿ ಪ್ರಕಟಿಸುತ್ತಾಳೆಯೇ ಉಳಿದುವೇಂದು ಬೆಂಜಮಿನ್ ಲೂಯಿ ರ್ಯಾಸ್ ತಮ್ಮ ಸಂಪಟದ ಮುನ್ಡಿಯಲ್ಲಿ ದಾಖಲಿಸಿರುತ್ತಾರೆ. ಅನಂತರ, 1873ರಲ್ಲಿ ಅಂದಿನ ಭಾರತ ಸರ್ಕಾರವು ಬೆಂಜಮಿನ್ ಲೂಯಿ ರ್ಯಾಸ್ ಅವರನ್ನು ಈ ಕಾರ್ಯಕ್ಕೆ ನೇಮಿಸಿ ಮೈಸೂರು ಮತ್ತು ಕೂಗ್ರೆ ಪ್ರಾಂತಗಳಿಗೆ ಸಂಬಂಧಿಸಿದಂತೆ ಎರಡು ಭಾಗಗಳಲ್ಲಿ ಗ್ರಾಸೆಟಿಯರ್ಗಳನ್ನು (1876) ಪ್ರಕಟಿಸಿದರು. ಇದಕ್ಕೂ ಮೊದಲೇ ಕೂಗ್ರೆ ಪ್ರಾಂತದ ಪ್ರಥಮ ಗ್ರಾಸೆಟಿಯರ್ ಸಂಪಟವನ್ನು ರೆವೆರಂಡ್ ಜಿ ರಿಚ್ಸರ್ ಅವರು ಸಂಪಾದಿಸಿ 1870ರಲ್ಲಿ ಪ್ರಕಟಿಸಿದ್ದು, ಈಗ ಇದು ಖಾಸಗಿಯಾಗಿ ಮರು ಮುದ್ರಣವಾಗಿ ಲಭ್ಯವಿದೆ. ಈ ದಿನೆಯಲ್ಲಿ ಇದೇಂದು ಪ್ರಮುಖ ಪ್ರಯ್ಯವಾಗಿತ್ತೇನ್ನಬಹುದಾಗಿದೆ. ತರುವಾಯ ಹಿಂದೆ 1876ರಲ್ಲಿ ತಾವೇ ಪ್ರಕಟಿಸಿದ್ದ ಮೈಸೂರು ಮತ್ತು ಕೂಗ್ರೆ ಗ್ರಾಸೆಟಿಯರ್ ಸಂಪಟಗಳನ್ನು 1898ರಲ್ಲಿ ಬಿ.ಎಲ್.ಡ್ರೆಸ್ ಅವರೇ ಮೂರು ಸಂಪಟಗಳಲ್ಲಿ ಪರಿಷ್ಕರಿಸಿ ಪ್ರಕಟಿಸಿದರು. ಈ ವೇಳೆಗಾಗಲೇ ಕನಾಟಕದ ವಿವಿಧ ಪ್ರಾಂತಗಳಾದ ಮುಂಬೈ ಮತ್ತು ಮದರಾಸ್ ಪ್ರಾಂತದ ವ್ಯಾಪ್ತಿಯಲ್ಲಿದ್ದ ಜಿಲ್ಲೆಗಳಿಗೆ ಗ್ರಾಸೆಟಿಯರ್ಗಳನ್ನು ಪ್ರಕಟಿಸಲಾಗಿತ್ತು. ಜೀಮ್ಸ್ ಎಂ.ಕ್ರಾಂಬೆಲ್ ಅವರು 1883-1884ರ ನಡುವೆ ಮುಂಬೈ ಪ್ರಾಂತದ ಬಿಜಾಪುರ, ಧಾರವಾಡ, ಬೆಳಗಾವಿ ಮತ್ತು ಕೆರಾ (ಉತ್ತರ ಕನ್ನಡ) ಜಿಲ್ಲೆಗಳ ಸಂಪಟಗಳನ್ನು ಪ್ರಕಟಿಸಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಮ್ಯಾನ್ಯೂಯಲ್ ಅನ್ನು ಎರಡು ಭಾಗಗಳಲ್ಲಿ (1894-1895) ಜಾನ್ ಸ್ಟೇರ್ಲೋಕ್ ಮತ್ತು ಹೆರಾಲ್ಡ್ ಎ ಸ್ಟ್ರೋವರ್ ಅವರುಗಳು ಸಂಪಾದಿಸಿ ಮದರಾಸ್ ಪ್ರಾಂತದಿಂದ ಪ್ರಕಟಿಸಲಾಯಿತು. ಹೈದರಾಬಾದ್ ಕನಾಟಕದ ನುಲಬಗಾರ, ಬೀದರ್ ಮತ್ತು ರಾಯಚೂರು ಜಿಲ್ಲೆಗಳ ಸಂಪಟಗಳನ್ನು ನಿಜಾಮ್ ಸರ್ಕಾರವು 1909ರಲ್ಲಿ ಹೈದರಾಬಾದ್ ಪ್ರಾವಿನ್ಸಿಯಲ್ ಮಾಲಿಕೆಯಡಿಯಲ್ಲಿ ಗ್ರಾಸೆಟಿಯರ್ಗಳನ್ನು ಪ್ರಕಟಿಸಿದ್ದು, ಇವುಗಳ ಪ್ರತಿಗಳು ನವದೇಹಲಿಯ ರಾಷ್ಟ್ರೀಯ ಪತ್ರಗಾರ ಇಲಾಖೆಯಲ್ಲಿ ಲಭ್ಯವಿವೆಯಂದು ಖಚಿತಪಡಿಸಿಕೊಳ್ಳಲಾಗಿದೆ. ಇವುಗಳ ಸ್ಥಾನ ಮಾಡಿಸಿ ಮನರ್ ಮುದ್ರಿಸಿದೆ. ಗ್ರಾಸೆಟಿಯರ್ಗಳ ರಚನೆಯಲ್ಲಿ ನಮ್ಮ ರಾಜ್ಯವು ಆದ್ಯತೆ ಪಡೆದಿತ್ತೆಂಬುದು ಹೆಗ್ಡೆಕೆಯ ವಿಷಯವಾಗಿದೆ. ಮೈಸೂರು

ಪ್ರಾಂತದಲ್ಲಿ ರಾಜ್ ಬಹದೂರ್ ಸಿ. ಹಯವದನರಾವ್ ಅವರು 1927 ರಿಂದ 1930ರ ನಡುವೆ ಮೈಸೂರು ಗ್ರಾಸೆಟಿಯರ್‌ಗಳ ವದು ಸಂಪಟಿಗಳ (ಎಂಟು ಗ್ರಂಥಗಳು)ಲ್ಲಿ ಮೈಸೂರು ಮಹಾರಾಜರ ಆದೇಶದನ್ವಯ ಪ್ರಥಮ ಬಾರಿಗೆ ವ್ಯಾಪಕವಾಗಿ ಸಂಪಾದಿಸಿ ಪ್ರಕಟಿಸಿದರು.

### ಗ್ರಾಸೆಟಿಯರ್ ಇಲಾಖೆಯ ಸಾಫ್ತೆನೆ

ಸ್ವಾತಂತ್ರ್ಯಮೂರ್ಚಿದಲ್ಲಿ ಪ್ರಕಟಿಸಿದ್ದ ಜಿಲ್ಲಾ ಗ್ರಾಸೆಟಿಯರ್‌ಗಳನ್ನು ಪರಿಷ್ಕರಿಸುವ ದೃಷ್ಟಿಯಿಂದ ಮತ್ತು ಸ್ವಾತಂತ್ರ್ಯನಂತರದಲ್ಲಿ ಜಿಲ್ಲಾ ಗ್ರಾಸೆಟಿಯರ್‌ಗಳನ್ನು ವಿವಿಧ ಕ್ಷೇತ್ರಗಳಲ್ಲಿ ಸಾಧಿಸಿರುವ ಪ್ರಗತಿಯನ್ನು ಕೇಳುತ್ತಿರುತ್ತಿರುವ ಉದ್ದೇಶದಿಂದ ಕನಾರಟಕ ಗ್ರಾಸೆಟಿಯರ್ ಇಲಾಖೆಯನ್ನು 1958ರಲ್ಲಿ ಸ್ಥಾಪಿಸಲಾಯಿತು. ಕೆಲವು ಸಾಮಾನ್ಯ ಪರಿವಿಡಿ ಇರುವಂತೆ ಹಾಗೂ ಅಭಿವೃದ್ಧಿಯ ಸೌಲಭ್ಯಗಳನ್ನು ವಿಸ್ತಾರವಾಗಿ ಸೇರಣಡೆ ಮಾಡುವ ದೃಷ್ಟಿಯಿಂದ ಕೇಂದ್ರ ಗ್ರಾಸೆಟಿಯರ್ ಘಟಕವು ಕೆಲವು ಮಾರ್ಗದರ್ಶನಗಳನ್ನು ರೂಪಿಸಿತು.

ಮರುವಿನ್ಯಾಸಗೊಳಿಸಿದ ಕೇಂದ್ರ ಸರ್ಕಾರದ ನೀತಿಯಂತೆ 1990ರವರೆಗೆ ಆಗ ಅಸ್ತಿತ್ವದಲ್ಲಿದ್ದ 19 ಜಿಲ್ಲೆಗಳಾದ ಧಾರವಾಡ, ಕೊಡಗು, ಬಿಜಾಪುರ, ಗುಲಬಗಾಂ, ಚಿತ್ರದುರ್ಗ, ಮಂಡ್ಯ, ಕೋಲಾರ, ತುಮಕೂರು, ರಾಯಚೂರು, ಹಾನನ, ಬಜಾರಿ, ದಕ್ಷಿಣ ಕನ್ನಡ, ಶಿವಮೊಗ್ಗ, ಬೀದರ್, ಚಿಕ್ಕಮಗಳೂರು, ಉತ್ತರ ಕನ್ನಡ, ಬೆಳಗಾವಿ, ಮೈಸೂರು, ಬೆಂಗಳೂರು ಜಿಲ್ಲಾ ಗ್ರಾಸೆಟಿಯರ್‌ಗಳನ್ನು ಆಂಗ್ಲ ಭಾಷೆಯಲ್ಲಿ ಪ್ರಕಟಿಸಲಾಗಿದೆ.

ಕೇಂದ್ರ ಮರಣ್ಯತ ಯೋಜನೆ ಅಡಿ ಜಿಲ್ಲಾ ಗ್ರಾಸೆಟಿಯರ್‌ಗಳ ಸಂಪಾದನೆ ಮತ್ತು ಪ್ರಕಟಣೆಗಳು ಮುಕ್ತಾಯವಾದ ನಂತರ ಕನಾರಟಕ ಗ್ರಾಸೆಟಿಯರ್ ಇಲಾಖೆಯು ಸ್ವತಂತ್ರವಾಗಿ ಜಿಲ್ಲಾ ಗ್ರಾಸೆಟಿಯರ್‌ಗಳನ್ನು ರಾಜ್ಯ ಸರ್ಕಾರದ ನೀತಿಯಂತೆ ಸ್ವತಂತ್ರವಾಗಿ ಕನ್ನಡದಲ್ಲಿ ಪ್ರಕಟಿಸಲು ಪ್ರಾರಂಭಿಸಿ ಇದುವರೆಗೆ ಈ ಮಾಲಿಕೆಯಲ್ಲಿ ಕೊಡಗು, ಧಾರವಾಡ, ಗುಲಬಗಾಂ, ಬಿಜಾಪುರ, ಮಂಡ್ಯ, ಕೋಲಾರ, ದಕ್ಷಿಣ ಕನ್ನಡ, ಉಡುಪಿ, ಡಾಮರಾಜನಗರ ಮತ್ತು ತುಮಕೂರು ಜಿಲ್ಲಾ ಗ್ರಾಸೆಟಿಯರ್‌ಗಳನ್ನು ಹಾಗೂ ಬೀದರ್ ಜಿಲ್ಲೆಯನ್ನು ಆಂಗ್ಲ ಭಾಷೆಯಲ್ಲಿ ಪರಿಷ್ಕರಿಸಿ ಪ್ರಕಟಿಸಿದೆ.

ಸಲಹಾ ಸಮಿತಿಯ ಅಧ್ಯಕ್ಷರಾದ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ನಿರ್ದೇಶನದಂತೆ ಜಿಲ್ಲಾ ಗ್ರಾಸೆಟಿಯರ್‌ಗಳನ್ನು ಕನ್ನಡ ಭಾಷೆಯಿಂದ ಆಂಗ್ಲ ಭಾಷೆಗೆ ಭಾಷಾಂತರಿಸುವ ಕಾರ್ಯಕ್ರಮವನ್ನು ಇಲಾಖೆಯು ಹಮ್ಮಿಕೊಂಡಿತು. ಈ ಮಾಲಿಕೆಯಲ್ಲಿ ಈವರೆಗೆ ಕೊಡಗು, ಧಾರವಾಡ, ಗುಲಬಗಾಂ, ಬಿಜಾಪುರ, ಮಂಡ್ಯ, ದಕ್ಷಿಣ ಕನ್ನಡ, ಉಡುಪಿ, ಡಾಮರಾಜನಗರ ಮತ್ತು ತುಮಕೂರು ಜಿಲ್ಲಾ ಗ್ರಾಸೆಟಿಯರ್‌ಗಳನ್ನು ಪ್ರಕಟಿಸಿದೆ.

ಎ ಹ್ಯಾಂಡ್ ಬುಕ್ ಆಫ್ ಕನಾರಟಕ ಸಂಪಟವನ್ನು ಪ್ರಥಮ ಬಾರಿಗೆ 1996ನೇ ಸಾಲಿನಲ್ಲಿ ಆಂಗ್ಲ ಭಾಷೆಯಲ್ಲಿ ಪ್ರಕಟಿಸಲಾಗಿತ್ತು. ನಂತರ 2020 ರಲ್ಲಿ ಪರಿಷ್ಕತ ಎ ಹ್ಯಾಂಡ್ ಬುಕ್ ಆಫ್ ಕನಾರಟಕ ಸಂಪಟದ ಆರನೇ ಆವೃತ್ತಿಯನ್ನು ಪ್ರಕಟಿಸಿದೆ.

ಈ ಸಂಪಟವು ಸ್ವಧಾರತ್ತಕ ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೆ ಬಹಳ ಉಪಯುಕ್ತವಾದುದ್ದರಿಂದ, ಇದನ್ನು ಕನ್ನಡ ಭಾಷೆಯಲ್ಲಿಯೂ ಪ್ರಕಟಿಸಲಾಗಿದೆ. 2016-17ನೇ ಸಾಲಿನಲ್ಲಿ ಪರಿಷ್ಕತ ಕನಾರಟಕ ಕೈಪಿಡಿಯ ನಾಲ್ಕನೇ ಆವೃತ್ತಿಯನ್ನು ಹೊರತಂದಿದೆ.

## 2022-23ನೇ ನಾಲನ ಪ್ರಕಟಣೆಗಳು

ದಾವಣಗೆ ಜಿಲ್ಲೆಯ 1) ಜಗತ್ತಾರು 2) ಚನ್ನಗಿರಿ ಮತ್ತು 3) ಹೊನ್ನಾಳಿ ತಾಲ್ಲೂಕು ಗ್ರಾಮೀಯರ್ಗಳು

ಕೊಪ್ಪತ ಜಿಲ್ಲೆಯ 1) ಕುಷ್ಟಿಗಿ, 2) ಕೊಪ್ಪತ, 3) ಯಲಬುಗಾರ್ ಮತ್ತು 4) ಗಂಗಾವತಿ ತಾಲ್ಲೂಕು ಗ್ರಾಮೀಯರ್ಗಳು

### ಬಿಶೇಷಯೋಜನೆಯಡಿ

ಉಡುಹಿ ಜಿಲ್ಲೆಯ 1) ಕಾರ್ಕಾಳ ತಾಲ್ಲೂಕು ಗ್ರಾಮೀಯರ್

### **(ii) The powers and duties of its officers and employees:**

- 1) ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದ ಅಧಿಕಾರ ಮತ್ತು ವಿಧಿಗಳ ವಿವರ
- 2) ಮುಖ್ಯ ಸಂಪಾದಕರು: ಸರಕಾರದ ಇಲಾಖೆಯ ಮುಖ್ಯಸ್ಥರ ಸ್ಥಾನಮಾನ ಹೊಂದಿರುವ ಮುಖ್ಯ ಸಂಪಾದಕರ ಹುದ್ದೆ ಬಹು ಜವಾಬ್ದಾರಿಯುತ ಹುದ್ದೆಯಾಗಿದ್ದು, ವಾತಾ ಇಲಾಖೆಯ ನಿರ್ದೇಶಕರ ಹುದ್ದೆಗೆ ಸಮನಾಗಿರುತ್ತದೆ. ಇವರು ಇಲಾಖೆಯು ಪ್ರಕಟಿಸುವ ಎಲ್ಲಾ ಸಂಪುಟಗಳ ಸಂಪಾದನೆ, ಪ್ರಕಟಿಸೆ ಹಾಗೂ ಆಡಳಿತಾತ್ಮಕ ಕರ್ತವ್ಯ, ಜವಾಬ್ದಾರಿಗಳನ್ನು ನಿರ್ವಹಿಸುತ್ತಾರೆ.
- 3) ಇವರು ಜಿಲ್ಲಾ ಹಾಗೂ ರಾಜ್ಯ ಗ್ರಾಮೀಯರ್ಗಳ ಪ್ರಕಟಣಾ ಕಾರ್ಯದ ವಿವಿಧ ಹಂತಗಳನ್ನು ಯೋಜಿಸಿ, ರೂಪಿಸಿ, ಅವುಗಳ ಆಧಿಕ ಹಾಗೂ ಭೌತಿಕ ಗುರಿ ಸಾಧನೆಯಲ್ಲಿ ಯಾವುದೇ ಗುಣಾತ್ಮಕತೆಗೆ ಧಕ್ಕೆಬಾರದಂತೆ ಪ್ರಗತಿ ಪರಿಶೀಲನೆ ನಡೆಸುವರು. ಇದರ ನಿರ್ವಹಣೆಯಲ್ಲಿ ಆದ್ಯತೆಯ ವೇರೆಗೆ ಇಡೀ ವರ್ಷ ಪ್ರಕಟಣಾ ಕಾರ್ಯ ನಿರಂತರವಾಗಿ ಸಾಗುವಂತೆ ಕಾರ್ಯಕ್ರಮ ರೂಪಿಸಬೇಕು. ಜಿಲ್ಲಾ ಗ್ರಾಮೀಯರ್ಗಳ ಸ್ವರೂಪ, ವಿಷಯಾನುಕ್ರಮಣ ಮುಂತಾದವುಗಳನ್ನು ರಾಷ್ಟ್ರೀಯಮಟ್ಟದಲ್ಲಿ ನಿಗದಿಯಾಗಿರುವಂತೆ ಯೋಜಿಸಿ, ಅವಶ್ಯಕತೆ ಇದಲ್ಲಿ ಸ್ಥಳೀಯ ವಿಶೇಷಗಳಿಗನುಣಾವಾಗಿ ಬದಲಾವಣೆ ಮಾಡಿ, ಗ್ರಾಮೀಯರ್ಗಳನ್ನು ಅಧಿಕೃತಗೊಳಿಸಲು ಶ್ರಮಿಸಬೇಕಾದುದು ಇವರ ಪ್ರಮುಖ ಕರ್ತವ್ಯವಾಗಿರುತ್ತದೆ.
- 4) ವಿವಿಧ ಆಕರ್ಜಿಂದ ಮಾಹಿತಿ ಸಂಗ್ರಹ ಮಾಡಿ, ಅದನ್ನು ಗ್ರಾಮೀಯರ್ಗಳ ಗುಣಾತ್ಮಕತೆಯನ್ನು ವ್ಯಾಧಿಸಲು ಸದುಪಯೋಗಪಡಿಸಿಕೊಳ್ಳಬೇಕು. ಎಲ್ಲಾ ಜಿಲ್ಲೆಗಳ ರಚನೆ, ಭೌಗೋಳಿಕತೆ ಹಾಗೂ ಹವಾಗುಣ ಮುಂತಾದವು ಏಕರೂಪದಲ್ಲಿರುವುದಿಲ್ಲವಾದ್ದರಿಂದ, ಆಯಾಯ ಜಿಲ್ಲೆಗಳ ಸಂದರ್ಭಾನುಸಾರ ಮುಖ್ಯ ಸಂಪಾದಕರು ಕಾರ್ಯಕ್ರಮಗಳನ್ನು ಯೋಜಿಸಬೇಕು. ವಿವಿಧ ಸರಕಾರಿ, ಅರೆ ಸರಕಾರಿ, ಖಾಸಗಿ ಸಂಸ್ಥೆಗಳು, ಸಂಘಗಳಿಗೆ, ತಜ್ಞರಿಗೆ, ಖಾಸಗಿ ವ್ಯಕ್ತಿಗಳಿಗೆ ಪತ್ರಗಳನ್ನು ಬರೆಸಿ, ಮಾಹಿತಿ ಸಂಗ್ರಹಿಸಬೇಕು. ಸಕಾಲಕ್ಕೆ ಉತ್ತರಗಳು ಬಾರದಿದ್ದಲ್ಲಿ ನೆನಪೋಲೆಗಳನ್ನು ಬರೆಯಿಸಿ, ಇಲಾಖೆಗೆ ಅವಶ್ಯವಿರುವ ಮಾಹಿತಿಯನ್ನು ಸಂಗ್ರಹಿಸಲು ಕ್ರಮ ಕೈಗೊಳ್ಳಬೇಕು. ಹಲವೊಮ್ಮೆ ಇದಕ್ಕಾಗಿ ಮನವೋಲಿಸುವ, ವಿನಂತಿಸುವ ಮಾನೋಪಾಯಗಳನ್ನು ಉಪಯೋಗಿಸಬೇಕು.
- 5) ಸಂಬಂಧಪಟ್ಟ ಜಿಲ್ಲೆಯಾದ್ಯಂತ ಮುಖ್ಯ ಸಂಪಾದಕರು, ಕನಿಷ್ಠ ಒಂದು ತಿಂಗಳ ಕಾಲ ಪ್ರವಾಸ ಕೈಗೊಂಡು, ಜಿಲ್ಲೆಯ ಆಮೂಲಾಗ್ರ ಪರಿಜಯ ಮಾಡಿಕೊಳ್ಳಬೇಕು. ಈ ಸಂದರ್ಭದಲ್ಲಿ

- ಕಳೆಗಳಿಗೆ, ಸಂಘ ಸಂಸ್ಥೆಗಳಿಗೆ, ಪುರಾತನ ಅವಶೇಷಗಳಿಗೆ, ಪ್ರಮುಖ ಗ್ರಂಥಾಲಯಗಳಿಗೆ, ವಸ್ತು ಸಂಗ್ರಹಾಲಯಗಳಿಗೆ, ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿ, ಗ್ರಂಥಾಲಯಗಳಿಗೆ ವಿವಿಧ ಅಧ್ಯಾಯಗಳಿಗೆ ಅವಶ್ಯವೆನಿಸುವ ಮಾಹಿತಿ ಇದ್ದಲ್ಲಿ ಅದನ್ನು ಪಟ್ಟಿಮಾಡಿ, ಸಂಗ್ರಹಿಸಿ, ಭಾಯಾಚಿತ್ರಗಳು ಲಭ್ಯವಿದ್ದಲ್ಲಿ ಪಡೆದು, ವಿವಿಧ ಸಂಪಾದಕರಿಗೆ ನೀಡಬೇಕು. ಈ ಸಂಭಾಷಣೆ ಅಥವಾ ಚರ್ಚೆಯ ಮೂಲಕ ಮಾಹಿತಿಯನ್ನು ಸಂಗ್ರಹಿಸಬೇಕು.
- 6) ರಾಜ್ಯದ ವಿವಿಧ ಅಥವಾ ದೇಶದ ಇತರೆ ಸ್ಥಳಗಳಲ್ಲಿ ಅಯೋಜಿಸಲ್ಪಡುವ ಪ್ರಮುಖ ವಿಚಾರ ಸಂಕೀರಣ, ಕಮ್ಮಟ, ಅಧಿವೇಶನ, ಗೋಪ್ತಿ, ಚರ್ಚಾಕೂಟ ಹಾಗೂ ಸಮೀಳನಗಳಲ್ಲಿ ಸಂಶೋಧನಾತ್ಮಕ ಪ್ರಬಂಧಗಳನ್ನು ಮಂಡಿಸುವ ಮೂಲಕ ಸ್ತುತಿಯವಾಗಿ ಭಾಗವಹಿಸಬೇಕು. ಸಂಬಂಧಪಟ್ಟ ರಾಜ್ಯ ಹಾಗೂ ಕೇಂದ್ರ ಸರ್ಕಾರಿ ಇಲಾಖೆಗಳು ಸಂಘ-ಸಂಸ್ಥೆಗಳೊಡನೆ ಪತ್ರ ಮುಖೇನ ಅಥವಾ ವೈಯಕ್ತಿಕ ಸಂಪರ್ಕ ಹೊಂದಿರಬೇಕು.
- 7) ಹಲವಾರು ಸರಕಾರಿ ಹಾಗೂ ಖಾಸಗಿ ಇಲಾಖೆಗಳು, ಸಂಘ ಸಂಸ್ಥೆಗಳು, ವಿದ್ಯಾಂಸರು, ತಜ್ಜರು ಮತ್ತು ವೈಯಕ್ತಿಕ ನಡೆಸುವ ಅಧ್ಯಯನ ಹಾಗೂ ಕಾಲಕಾಲಕ್ಕೆ ಹೊರತತರುವ ಪ್ರಕಟಣೆಗಳ ಮಾಹಿತಿ ಹೊಂದಿರಬೇಕು.
- 8) ರಾಜ್ಯದ ಇತರ ಜಿಲ್ಲೆಗಳ ಬಗ್ಗೆ ವಿವಿಧ ಸ್ಥಳಗಳಿಂದ ಮಾಹಿತಿ ಸಂಗ್ರಹಿಸಿದಬೇಕು. ಇದರಿಂದ ಇಲಾಖೆಯ ಮುಂದಿನ ಪ್ರಕಟಣಾ ಕಾರ್ಯ ಸುಲಲಿತಗೊಳ್ಳಲುವುದು.
- 9) ಇಲಾಖೆಯ ಸಂಪಾದಕ ಹಾಗೂ ಅನ್ವೇಷಕರಿಗೆ ಮಾಹಿತಿ ದೊರೆಯುವ ತಾಣ, ವೈಕ್ತ, ಸಂಸ್ಥೆ, ಗ್ರಂಥಾಲಯ ಮುಂತಾದವುಗಳ ಬಗ್ಗೆ ಮಾರ್ಗದರ್ಶನ ನೀಡಬೇಕು.
- 10) ಈ ರೀತಿ ಕಲೆ ಹಾಕಿದ ಎಲ್ಲಾ ಮಾಹಿತಿಯನ್ನು ಕೇಂದ್ರೀಕರಿಸಿ, ಪರಾಮರ್ಶಿಸಿ ಗ್ರಂಥಾಲಯರುಗಳ ಪ್ರಕಟಣೆಯಲ್ಲಿ ಸೂಕ್ತವಾಗಿ ಅವಶ್ಯವಿದ್ದಿಂದೆ ಉಪಯೋಗಿಸಿಕೊಂಡು, ಗ್ರಂಥಗಳನ್ನು ಮೌಲಿಕವಾಗಿಸಲು ಶ್ರಮಿಸಬೇಕು. ಇದಕ್ಕಾಗಿ ಇಲಾಖಾ ಸಂಪಾದಕ/ಸಿಬ್ಬಂದಿಗೆ ಅಧ್ಯಾಯ ರಚನೆಯಲ್ಲಿ ಮಾರ್ಗದರ್ಶನ ನೀಡಬೇಕು.
- 11) ಜಿಲ್ಲಾ/ರಾಜ್ಯ ಗ್ರಂಥಾಲಯರಿನ ಎಲ್ಲಾ ಅಧ್ಯಾಯಗಳ ರಚನೆಯಲ್ಲಿ ಮುಖ್ಯ ಸಂಪಾದಕರ ಪಾತ್ರ ಪ್ರಮುಖವಾಗಿರುತ್ತದೆ. ಎಲ್ಲಾ ಅಧ್ಯಾಯಗಳ ಸಂಪಾದನೆ, ಅಪೆಂಡಿಕ್ಸ್, ಅಡೆಂಡಾ, ಕೋರಿಜಿಂಡಾ, ಇಂಡೆಕ್ಸ್, ಮುಂತಾದವುಗಳನ್ನು ಪರಿಶೀಲಿಸಿ, ಅವಶ್ಯವಿದ್ದಿಂದೆ ಬದಲಾಯಿಸಿ, ಹೊಸ ವಿಷಯಗಳ ಸೇರ್ವಡಾ ಮಾಡಿ, ಆನಾವಶ್ಯಕಗಳನ್ನು ತೆಗೆದುಹಾಕಿ, ಮನರೋಪರಿಶೀಲನೆ ನಡೆಸುವುದರ ಮೂಲಕ ಅವುಗಳ ನಿರೂಪಣೆ ಹಾಗೂ ಅಧಿಕೃತಗಳ ಬಗ್ಗೆ ಸ್ವಯಂ ತೃಪ್ತಿಹೊಂದಿದ ನಂತರ ಅವುಗಳನ್ನು ಅಚ್ಚಿಗಾಗಿ ರವಾನಿಸಬೇಕು. ಅಂತರಂಗಗಳ ವಿಷಯದಲ್ಲಿ ಅತಿ ಹೆಚ್ಚಿನ ಜಾಗರೂಕತೆ ವಹಿಸಿ ಅನುಮಾನ ಬಂದಿಂದೆ ದೂರವಾಣಿ ಅಥವಾ ಸಿಬ್ಬಂದಿಯನ್ನು ಕಳುಹಿಸುವ ಮೂಲಕ ಪರಿಹರಿಸಿಕೊಂಡು, ಎಲ್ಲಾ ಅಧ್ಯಾಯಗಳೂ ವ್ಯಾಕರಣಬದ್ಧ ಭಾಷೆಯಲ್ಲಿ ಅಥವಾಣವಾಗಿಸುವಂತೆ ಮಾಡಬೇಕು. ಯಾವುದಾದರೂ ಅಧ್ಯಾಯದ ಬಗ್ಗೆ ತೃಪ್ತಿ ಇರದಿದ್ದಲ್ಲಿ ಶ್ರಮವಹಿಸಿ ಅದನ್ನು ಮರು ರಚನೆ ಮಾಡುವ ಜವಾಬ್ದಾರಿಯೂ ಮುಖ್ಯ ಸಂಪಾದಕರದಾಗಿರುತ್ತದೆ.
- 12) ಯಾವುದೇ ಜಿಲ್ಲೆಯ ವಿಶಿಷ್ಟಾಕಾರಿ ಮಹತ್ವದ ವಿಷಯಗಳನ್ನು ಸ್ಥಳೀಯ ಇತಿಹಾಸವನ್ನು ಗ್ರಂಥಾಲಯರು ಬಿಂಬಿಸಲು ಮುಖ್ಯ ಸಂಪಾದಕರು ವಿಶೇಷ ಆಸ್ಥೆ ವಹಿಸಬೇಕು. ಅವೀಲ ಕನಾಂಟಿಕ ಅಥವಾ ಅವೀಲ ಭಾರತದ ವಿಶಿಷ್ಟಾಕಾರಿ ಮಹತ್ವದ ಪ್ರಕರಣಗಳು ಆಯಾಯ ಸ್ಥಳಗಳಲ್ಲಿ ಘಟಿಸಿದ್ದರೆ, ಅವುಗಳ ಮೂಲಾಧಾರಗಳನ್ನು ಅಧ್ಯಯನ ಮಾಡಿ, ಅವುಗಳಿಗೆ ಪ್ರಾಮುಖ್ಯತೆ ನೀಡಿ, ದಾಖಲಿಸಬೇಕು. ರಾಜಕೀಯ ಇತಿಹಾಸವೇ ಅಲ್ಲದೆ ಜನರ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಆರ್ಥಿಕ ಬದುಕಿನ ಸ್ವಷ್ಟ ಚಿತ್ರಣ ಗ್ರಂಥಾಲಯಗಳಲ್ಲಿ ಬಿಂಬಿತವಾಗಬೇಕು.
- 13) ಹಲವು ಸೂಕ್ಷ್ಮ ವಿಷಯಗಳನ್ನು ಪ್ರತಿಪಾದಿಸುವಲ್ಲಿ ಮುಖ್ಯ ಸಂಪಾದಕರು ವಿಶೇಷ ಗಮನ ಹರಿಸಬೇಕು. ಜನರ ಜಾತಿ, ಕುಲ, ಗೋತ್ರ, ಸಂಪ್ರದಾಯ, ಭಾಷೆ, ಅವರ ಧಾರ್ಮಿಕ

ಬದುಕಿನ ಬಗ್ಗೆಯ ಬರವಣಿಗೆಗಳನ್ನು ಯಾರ ಭಾವನೆಗಳಿಗೂ ಘಾಸಿಯಾಗದಂತೆ, ಚಚೇಗೆ ಒಳಪಡದಿರುವಂತೆ, ಸರಕಾರವನ್ನು ಇಕ್ಕಟ್ಟಿಗೆ ಸಿಕ್ಕಿಸದಂತೆ, ಕಾನೂನು ರೀತ್ಯ ತೊಡಕಾಗದಂತೆ ಪ್ರತಿಪಾದಿಸಬೇಕು. ಸರಕಾರಿ ಗೆಜೆಟಿಯರುಗಳು ಯಾವುದೇ ನ್ಯಾಯಾಸ್ಥಾನದಲ್ಲಿ ನಾಕ್ಕಿ ಪುರಾವೆಗಳಾಗಿ ನೀಲ್ತಿಬಲ್ಲ ಪ್ರಕಟಣೆಗಳಾದ್ದರಿಂದ ಮೇಲಿನ ಅಂಶಗಳು ಹೆಚ್ಚಿನ ಪ್ರಮುಖ್ಯತೆ ಪಡೆಯುತ್ತವೆ.

- 14) ಸಂಪಾದನೆಗೊಂಡ ಕರಡು ಅಧ್ಯಾಯಗಳನ್ನು ಕಂತುಗಳಲ್ಲಿ ಸಲಹಾ ಸಮಿತಿ ಸದಸ್ಯರಿಗೆ ರವಾನೆ ಮಾಡಿ, ಅವರ ಸಲಹೆ ಸೂಚನೆಗಳನ್ನು ಪಡೆಯಲು ಸಲಹಾ ಸಮಿತಿ ಸಭೆಯನ್ನು ಕರೆದು, ಅದರಲ್ಲಿ ನಡೆಯುವ ಚಚೇಗಳಲ್ಲಿ ಮುಖ್ಯ ಸಂಪಾದಕರು ಹಾಲೋಂಡು, ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿ, ಅವರ ಅನುಮಾನಗಳನ್ನು ಪರಿಹರಿಸಬೇಕು. ಸದಸ್ಯರ ಸಲಹೆಗಳನ್ನು ಆಮೂಲಾಗ್ರಾವಾಗಿ ಅಧ್ಯಾಯಗಳಲ್ಲಿ ಅಳವಡಿಸಿದ ನಂತರ ಅವುಗಳನ್ನು ಮನಃ ಪರಿಶೀಲಿಸಿ, ಮುದ್ರಣಕ್ಕೆ ಕಳುಹಿಸಬೇಕು.
- 15) ಸಂಬಂಧಪಟ್ಟ ಇಲಾಖೆಯಿಂದ ಜಿಲ್ಲೆಯ ಭೂಪಟವನ್ನು, ವಿವಿಧ ಇಲಾಖೆ ಹಾಗೂ ಸಂಸ್ಥೆಗಳಿಂದ ಅವಶ್ಯ ಧಾರ್ಯಾಚಿತ್ರಗಳನ್ನು ಪಡೆಯಬೇಕು.
- 16) ಮುದ್ರಣಾಲಯದಲ್ಲಿ ಜವಾಬ್ದಾರಿಯತವಾಗಿ ಕರಡು ತಿದ್ದುವ ಕಾರ್ಯದ ಮೇಲ್ವಿಚಾರಣೆ ಮಾಡಿ, ಸಕಾಲಕ್ಕೆ ಮುದ್ರಣ ಕಾರ್ಯ ಮುಗಿಸಿ, ಅಯಾಯ ಜಿಲ್ಲಾ ಕೇಂದ್ರಗಳಲ್ಲಿ ಪತ್ರಕರ್ತರ ಸಮೂಹದಲ್ಲಿ ಗ್ರಂಥವನ್ನು ಬಿಡುಗಡೆ ಮಾಡಲು ಕ್ರಮ ತೆಗೆದುಕೊಳ್ಳಬೇಕು.
- 17) ನಿಗದಿಪಡಿಸಿದ ನ್ಯಾಸೆಟಿಯರ್ ಮಾರಾಟ ಕೇಂದ್ರಗಳಲ್ಲಿ ಗ್ರಂಥಗಳ ಮಾರಾಟದ ಪ್ರಗತಿಯ ಬಗ್ಗೆ ನಿಗಾ ವಹಿಸಬೇಕು.
- 18) ವಿವಿಧ ಇಲಾಖೆಗಳಿಂದ ಎರವಲು ಸೇವೆಯಲ್ಲಿ ಬಂದ ಹಾಗೂ ಇಲಾಖೆಯ ವಿವಿಧ ಸಿಬ್ಬಂದಿಯೋಡನೆ ಅಧಿಕಾರಿಗಳೋಡನೆ ಸೌಹಾದರತೆ ಕಾಪಾಡಿಕೊಂಡು, ಶಿಸ್ತ, ಸಮಯವಾಲನೆ, ಕರ್ತವ್ಯ ನಿರ್ವಹಣೆಯಲ್ಲಿ ಮುಖ್ಯ ಸಂಪಾದಕರು ಇತರಿಗೆ ಮಾದರಿಯಾಗಬೇಕು.
- 19) ಇಲಾಖೆಯ ಪ್ರಗತಿಯ ಬಗ್ಗೆ ಮುಖ್ಯ ಸಂಪಾದಕರು ಸಂಪೂರ್ಣ ಹೊಣೆಗಾರರಾಗಿದ್ದು, ರಾಜ್ಯದ ಮುಖ್ಯ ಕಾರ್ಯದರ್ಶಿ ಹಾಗೂ ಇಲಾಖೆಯ ಕಾರ್ಯದರ್ಶಿಯವರಿಗೆ ಉತ್ತರ ನೀಡಬೇಕಾಗುತ್ತದೆ. ಇವರಿಗೆ ಕಾಲಕಾಲಕ್ಕೆ ಪ್ರಗತಿ ವರದಿ ರವಾನಿಸಬೇಕು.
- 20) ಇಲಾಖೆಯ ಹಣ ಆಯಾಯ ಆರ್ಥಿಕ ವರ್ಷದಲ್ಲಿ ಸದುಪಯೋಗಗೊಳ್ಳುವ ಬಗ್ಗೆ ಮುಖ್ಯ ಸಂಪಾದಕರು ಕಾಳಜಿ ವಹಿಸಿ, ಇಲಾಖೆಯ ಪ್ರಕಟಣಾ ಕಾರ್ಯದ ಸದುದ್ದೇಶ ಈಚೇರುವಂತೆ ಕಾರ್ಯನಿರ್ವಹಿಸಬೇಕು.

## II ಹಿರಿಯ ಸಂಪಾದಕರು

- 1) ನ್ಯಾಸೆಟಿಯರ್ ಪ್ರಕಟಣೆಗೆ ಸಂಬಂಧಿಸಿದ ಮಾಹಿತಿಯನ್ನು ವಿವಿಧ ಸರಕಾರಿ, ಅರೆ ಸರಕಾರಿ ಕಣ್ಣೀರಿಗಳು, ಸಂಘ ಸಂಸ್ಥೆಗಳು ಹಾಗೂ ತಜ್ಜರಿಗೆ ಪತ್ರಗಳನ್ನು ಪ್ರಶ್ನೆಮಾಲಿಕೆಗಳನ್ನಾ ಬರೆದು ಸಂಗ್ರಹಿಸಬೇಕು.
- 2) ಅನ್ವೇಷಕರಿಗೆ ಮಾರ್ಗದರ್ಶನ ನೀಡಿ, ಅವರ ಕಾರ್ಯಪ್ರಗತಿ ಪರಿಶೀಲಿಸಬೇಕು.
- 3) ಎರಡು ವಾರಗಳ ಕಾಲ ಜಿಲ್ಲಾ ಪ್ರವಾಸ ಕೈಗೊಂಡು ಸಂಸ್ಥೆಗಳಿಗೆ ಭೇಟಿ ನೀಡಿ ಹಾಗೂ ಜಿಲ್ಲಾ ತಜ್ಜರಿಗೆ ಭೇಟಿ ಮಾಡಿ ಜಿಲ್ಲೆಯ ಸಂಪೂರ್ಣ ಪರಿಚಯ ಮಾಡಿಕೊಳ್ಳಬೇಕು.
- 4) ರಾಜ್ಯದ ವಿವಿಧದೆ ಹಾಗೂ ಪ್ರಮುಖವನಿಸಿದಲ್ಲಿ ಇತರೆಡೆಗಳಲ್ಲಿ ನಡೆಯುವ ಸಮಾವೇಶ, ಕಮ್ಮಟಿ, ಗೋಪ್ತ್ವ ಹಾಗೂ ವಿಜಾರ ಸಂಕಿರಣಗಳಲ್ಲಿ ಭಾಗವಹಿಸಬೇಕು.
- 5) ವಿವಿಧದೆಗಳಿಂದ ಮುಸ್ತಕೆ, ಕೈಪಿಡಿ, ಮಾಸಿಕ ಅಥವಾ ಇತರೆ ಹೊತ್ತಿಗೆಗಳನ್ನು ಪಡೆಯಬೇಕು.
- 6) ವಿವಿಧದೆಗಳಿಂದ ಬಂದ ಉತ್ತರಗಳನ್ನು ಮಾಹಿತಿಯನ್ನು ಪರಿಶೀಲಿಸಿ, ಅವಶ್ಯವಿದ್ದೆ ನೆನಪೋಲೆ ಬರೆಯಿಸಿ, ಸಂದರ್ಭಬಿಧ್ಯರೆ ಅನ್ವೇಷಕರನ್ನು ಖಚಿತಪಡಿಸಿಕೊಳ್ಳಬೇಕು.
- 7) ಹೀಗೆ ಕ್ರೋಡೀಕರಿಸಲ್ಪಟ್ಟ ಮಾಹಿತಿಯನ್ನು ಅರ್ಥಮಾಡಿ ಅಧ್ಯಾಯಗಳಾಗಿ ಮಾರ್ಪಡಿಸಬೇಕು.

- 8) ಮುಖ್ಯ ಸಂಪಾದಕರು ಈ ಅಧ್ಯಾಯಗಳ ಪರಿಶೀಲನೆ ನಡೆಸಿದ ನಂತರ ಅವುಗಳನ್ನು ಮುನ್ಪರಿಶೀಲಿಸಿ, ಸೂಕ್ತ ಮಾರ್ಗದರ್ಶನಗಳ ಆವೃತ್ತಿಕ್ಕೆ ಇದ್ದಲ್ಲಿ ಅವನ್ನು ಸಂಬಂಧಪಟ್ಟವರೊಂದಿಗೆ ಚರ್ಚಿಸಿ, ಅಳವಡಿಸಬೇಕು.
- 9) ಸಲಹಾ ಸಮಿತಿ ಸಭೆಯ ಸಲಹೆಗಳನ್ನು ಸೂಕ್ತ ರೀತಿಯಲ್ಲಿ ಸೇರುತ್ತೇ ಮಾಡಬೇಕು.
- 10) ಕರಡು ತಿದ್ದುವ ಕಾರ್ಯದಲ್ಲಿ ಎಚ್ಚರಿಕೆ ಹಾಗೂ ನಿಗಾ ವಹಿಸಿ, ಅನ್ವೇಷಕರ ಹಾಗೂ ಕರಡು ತಿದ್ದುವವರ ಪ್ರಗತಿ ಗಮನಿಸಬೇಕು.
- 11) ಮುಖ್ಯ ಸಂಪಾದಕರ ಎಲ್ಲಾ ದೇವಂದಿನ ಅಧಿಕೃತ ಕೆಲಸ ಕಾರ್ಯಗಳಲ್ಲಿ ನೆರವಾಗಿ ಅವರು ಕಾಲಕಾಲಕ್ಕೆ ವಹಿಸುವ ಜವಾಬ್ದಾರಿಗಳನ್ನು ನಿರ್ವಹಿಸಬೇಕು.

### **III ಸಂಪಾದಕರು:**

1. ಇಲಾಖೆಯ ಸಂಪಾದಕರು ಮುಖ್ಯ ಸಂಪಾದಕರ ಹಾಗೂ ಹಿರಿಯ ಸಂಪಾದಕರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸಬೇಕು.
2. ವಿವಿಧ ಆಸರ್ಗಣೀಯ ಮಾಹಿತಿ ಸಂಗ್ರಹಕೆ ಮಾಡಬೇಕು.
3. ವಿವಿಧಡೆಗಳಿಗೆ ಪತ್ರ ವ್ಯವಹಾರ ಮಾಡಿ, ಸಕಾಲಕ್ಕೆ ಮಾಹಿತಿ ಬಾರದಿದ್ದಲ್ಲಿ ಸೆನಪೋಲೆಗಳನ್ನು ಬರೆಯಬೇಕು.
4. ಅನ್ವೇಷಕರ ಕಾರ್ಯ ಪ್ರಗತಿ ಗಮನಿಸಿ, ಅವರಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಬೇಕು.
5. ಎರಡು ವಾರಗಳ ಕಾಲ ಜಿಲ್ಲಾ ಪ್ರವಾಸ ಕೈಗೊಂಡು, ವಿವಿಧ ಕಳೆಗಿರಿ, ಸಂಘ ಸಂಸ್ಥೆಗಳನ್ನು ಭೇಟಿ ಮಾಡಿ, ತಜ್ಜರೊಡನೆ ಚರ್ಚಿಸಿ ಮಾಹಿತಿ ಸಂಗ್ರಹ ಮಾಡಬೇಕು.
6. ಕಮ್ಮಟಿ, ಗೋಪಿ, ಸಮಾವೇಶ ಹಾಗೂ ವಿಜಾರ ಸಂಕೀರಣಗಳಲ್ಲಿ ಭಾಗವಹಿಸಬೇಕು.
7. ವರದಿ, ಕೈಪಿಡಿ, ಮಸ್ತಿಕೆಗಳನ್ನು ಕಲೆ ಹಾಕಿ ಅವುಗಳಲ್ಲಿನ ಮಾಹಿತಿಯನ್ನು ಅವಶ್ಯವಿದ್ದೆಡೆ ಗ್ರಹಿಸಬೇಕು.
8. ನಿಗದಿತ ಸಮಯಕ್ಕೆ ನಿಗದಿತ ರೀತಿಯಲ್ಲಿ ಅಧ್ಯಾಯಗಳನ್ನು ರಚಿಸಬೇಕು.
9. ಸಲಹಾ ಸಮಿತಿ ಸಭೆಗೆ ರವಾನಿಸಲು ಸಕಾಲಕ್ಕೆ ಅಧ್ಯಾಯಗಳನ್ನು ರಚಿಸಿ, ಮುಖ್ಯ ಸಂಪಾದಕರಿಗೆ ನೀಡಿ, ಸಲಹಾ ಸಮಿತಿ ಸಭೆಯ ಸದಸ್ಯರ ಸಲಹೆ ಸೂಚನೆಗಳನ್ನು ತಮ್ಮ ಅಧ್ಯಾಯಗಳಲ್ಲಿ ಅಳವಡಿಸಬೇಕು.
10. ಅಧ್ಯಾಯಗಳು ಮುದ್ರಣಗೊಳ್ಳುವಾಗ ಕರಡು ತಿದ್ದುವ ಕಾರ್ಯವನ್ನು ಕೂಲಂಕರವಾಗಿ ಪರಿಶೀಲಿಸಿ, ಅನ್ವೇಷಕ/ಕರಡು ತಿದ್ದುವವರಿಗೆ ನೆರವಾಗಬೇಕು.
11. ತಂತಮ್ಯ ಅಧ್ಯಾಯಗಳ ಇಂಡೆಸ್‌ನ್, ಅಡೆಂಡಾ, ಕೋರಿಜೆಂಡಾ, ತಿದ್ದುವಡಿ, ವಿಷಯಾನುಕ್ರಮಣಿ ಭೂಪಟ ಹಾಗೂ ಭಾಯಾಚಿತ್ರಗಳು ಸೂಕ್ತವಾಗಿವೆಯೇ ಎಂದು ನಿಗಾ ವಹಿಸಬೇಕು.
12. ಮುಖ್ಯ ಸಂಪಾದಕರು ಕಾಲಕಾಲಕ್ಕೆ ವಹಿಸುವ ಜವಾಬ್ದಾರಿಗಳನ್ನು ನಿರ್ವಹಿಸಬೇಕು.

### **IV ಅನ್ವೇಷಕರು:**

ಇಲಾಖೆಯ ಅನ್ವೇಷಕರ ಕೆಲಸ ಸಾಮಾನ್ಯವಾಗಿ ಕಳೆಗಿರಿಯ ಹೋರಿಗೆ ತಿರುಗಾಡಿ ಮಾಹಿತಿ ಸಂಗ್ರಹಿಸುವ ಕಾರ್ಯವಾಗಿರುತ್ತದೆ. ಸಂಬಂಧಪಟ್ಟ ಜಿಲ್ಲೆ ಅಥವಾ ಬೆಂಗಳೂರು ನಗರದಲ್ಲಿ ಮಾಹಿತಿ ಸಂಗ್ರಹ ಕಾರ್ಯ ಇವರ ಪ್ರಮುಖ ಕರ್ತವ್ಯವಾಗಿರುತ್ತದೆ. ಇದಕ್ಕಾಗಿ ಇವರು ಮುಖ್ಯ/ಹಿರಿಯ ಹಾಗೂ ಇತರೆ ಸಂಪಾದಕರೊಂದಿಗೆ ಸಮಾಲೋಚನೆ ನಡೆಸಬೇಕು. ಮಾಹಿತಿ ಸಂಗ್ರಹಕ್ಕಾಗಿ ಅವು ಸಿಗಬಹುದಾದ ಎಲ್ಲಾ ಎಡೆಗಳಿಗೆ ಪ್ರವಾಸ ಮಾಡಿ, ವಿವಿಧ ಸ್ಥಳಗಳಿಗೆ ಭೇಟಿ ನೀಡಬೇಕು. ವಿಷಯ ತಜ್ಜ್ಞ ಅಥವಾ ಖಾಸಗಿ ವ್ಯಕ್ತಿಗಳನ್ನು ಭೇಟಿ ಮಾಡಿ ಸಂಬಂಧಪಟ್ಟ ಮಾಹಿತಿಯನ್ನು ಸಂಗ್ರಹಿಸಬೇಕು. ಇಲಾಖೆಗೆ ಸಂಬಂಧಿಸಿದ ಯಾವುದೇ ಮಾಹಿತಿ, ಭಾಯಾಚಿತ್ರ, ಇತರೆ ವಿಷಯಗಳನ್ನು ಪ್ರವಾಸ ಕೈಗೊಂಡು ತರುವ ಗುರುತರ ಜವಾಬ್ದಾರಿಯನ್ನು ಇವರು ಹೋಂದಿರುತ್ತಾರೆ.

## V ಲೈಬ್ರರಿ-ಕಂ-ಜನರಲ್ ಅಸಿಸ್ಟೆಂಟ್

ಲೈಬ್ರರಿ ಸಹಾಯಕರ, ಕರ್ತವ್ಯ, ಜವಾಬ್ದಾರಿ ಕೆಳಕಂಡಂತಿದೆ:

1. ಲೈಬ್ರರಿ ವಿಜ್ಞಾನಕ್ಕನುಗುಣವಾಗಿ ಎಲ್ಲ ಗ್ರಂಥಗಳು, ಸಾಪ್ತಾಹಿಕ, ಪಾಕ್ಷಿಕ, ಮಾಸಿಕ ಹೊತ್ತಿಗೆಗಳನ್ನು ಜೋಡಿಸಿ ಒಪ್ಪಿಸಬೇಕು.
2. ಕಾರ್ಡ್ ಮತ್ತು ಕೆಟಲಾಗ್ ಪದ್ಧತಿಯನ್ನು ಅನುಸರಿಸುವುದು.
3. ಮನ್ತ್ರಕಗಳು, ಸೋವೆನೀರ್ಗಳು, ಪೀರಿಯಾಡಿಕಲ್ಸ್, ಜನರಲ್ಸ್ ಮ್ಯಾಗ್ಜೀನ್ಸ್ ಇವುಗಳ ವಿಶರಣೆ ಹಾಗೂ ವಾಪಸ್‌ ಪಡೆದ ಬಗ್ಗೆ ಲೆಕ್ಕ ತಃಖೆ ಇಡುವುದು.
4. ಎಲ್ಲ ಮನ್ತ್ರಕಗಳ ಅಚ್ಚುಕಟ್ಟಿ ನಿರ್ವಹಣೆ.
5. ಎಲ್ಲ ಮನ್ತ್ರಕ, ಜನರಲ್ಸ್, ಬುಕ್‌ಲೋಟ್, ಪೀರಿಯಾಡಿಕಲ್ಸ್ ಇವುಗಳ ಭದ್ರತೆ ಕಾರ್ಯ ನಿರ್ವಹಣೆ.
6. ಈ ಎಲ್ಲ ಹೊತ್ತಿಗೆಗಳ ವಿಷಯನೂಚಿ, ಎಕ್ಸ್‌ಕ್ರೀಟ್, ಅಬ್ಸ್‌ಟ್ರಾಕ್ಟ್‌ಗಳ ಕೆಲಸದ ನಿರ್ವಹಣೆ.
7. ಅವಶ್ಯಕತೆಗೆ ತಕ್ಷಂತೆ, ದಿನಪತ್ರಿಕೆಗಳು, ಜನರಲ್‌ಗಳ ಕ್ಲಾಪ್‌ಇನ್‌ ತೆಗೆದು ಅವುಗಳ ಸಮರ್ಪಕ ನಿರ್ವಹಣೆ.
8. ಗ್ರಾಸೆಟಿಯರ್‌ಗಳ ಮಾರಾಟ, ಇದಕ್ಕೆ ಸಂಬಂಧಪಟ್ಟ ಕಡತ ನಿರ್ವಹಣೆ, ಗೌರವಪ್ರತಿಗಳ ಬಗ್ಗೆ ಕಡತ ನಿರ್ವಹಣೆ ಹಾಗೂ ರೆಸಿಪ್ಸಿಲ್‌ ಆಧಾರದ ಮೇಲೆ ಗ್ರಾಸೆಟಿಯರ್‌ಗಳ ರವಾನೆ ನಿರ್ವಹಣೆ ಮಾಡುವುದು.
9. ಸಂಪಾದಕರು ಹಾಗೂ ಅಧೀಕ್ಷಕರು ವಹಿಸುವ ಇತರೆ ಗ್ರಂಥಾಲಯದ ಕೆಲಸಗಳ ನಿರ್ವಹಣೆ.

## VI ಅಧೀಕ್ಷಕರ ಕರ್ತವ್ಯ, ಜವಾಬ್ದಾರಿಗಳ ಕೆಳಕಂಡಂತಿವೆ.

ಗ್ರಾಸೆಟಿಯರ್ ಇಲಾಖೆಯಲ್ಲಿ ಲೆಕ್ಕಪತ್ರ ಸಹಾಯಕರು, ಕಾರ್ಯಾಚಾರ್ಯರ್ ಎಂದು ಪ್ರತ್ಯೇಕ ಹುದ್ದೆಗಳಿಲ್ಲದ ಕಾರಣ, ಈ ಕೆಳಕಂಡ ಎಲ್ಲಾ ಕಳೆರಿ ಕೆಲಸ ಕಾರ್ಯಗಳನ್ನು ಅಧೀಕ್ಷಕರ ಮೇಲುನ್ವಯಿಸಿ ನಿರ್ವಹಣೆ ಮಾಡಬೇಕಾಗುವುದು.

- 1) ಕಾರ್ಫ್ ಮನ್ತ್ರಕ, ನಗದು, ಪ್ರೋಚರ್‌ಗಳು, ಸಾದಿಲಾಘರು ವೆಚ್ಚದ ರಿಜಿಸ್ಟ್ರೇಶನ್‌ಗಳು.
- 2) ವೇತನ ಬಿಲ್‌ಗಳು, ಪ್ರಾಣ ಭತ್ಯೆ ಬಿಲ್‌ಗಳು, ಸಾದಿಲಾಘರು ಬಿಲ್‌ಗಳು, ಬಾಡಿಗೆ ದರ ಬಿಲ್‌ಗಳು ಹಾಗೂ ಮುದ್ರಣ ಬಿಲ್‌ಗಳು.
- 3) ಷ್ಟ್ರಿಜರ್, ಡೆಡ್‌ಸ್ಟಾಕ್ ರಿಜಿಸ್ಟ್ರೇಶನ್‌ಗಳು
- 4) ಮಹಾಲೇವಾಪಾಲರ ಕಳೆರಿಯೋಂದಿಗೆ ಕಬೇರಿಯ ಲೆಕ್ಕ ಹೊಂದಾಣಿಕೆ.
- 5) ಬಡ್‌ಟ್ರೋ, ರಿಅಪ್‌ಲೋಡ್‌ಪ್ರೈಯೇಷನ್, ಅಧ್ಯಾಪಕಣ ಹಾಗೂ ಆಡಿಟ್ ರಿಪೋರ್ಟ್‌ಗಳು.
- 6) ಸೇವಾಮನ್ತ್ರಕಗಳು, ಸ್ಟೋರ್ ಲೆಕ್ಕಗಳು.
- 7) ಸರ್ಕಾರಕ್ಕೆ ಕಳುಹಿಸಲಾಗುವ ತ್ರೈಮಾಸಿಕ, ವಾರ್ಷಿಕ ವರದಿಗಳು ಇತ್ಯಾದಿ;
- 8) ಗೊಪ್ಯವರದಿಗಳು, ಆಸ್ತಿ, ಖುಣ ಪಟ್ಟಿ ಇತ್ಯಾದಿ; ಅಧೀಕ್ಷಕರು, ಮೂರು ಜನ ಸಹಾಯಕರು, ಒಬ್ಬ ಶೀಪ್ತಲಿಪಿಗಾರರು, ಮೂರು ಬೆರಳಬ್ಜ್ಜುಗಾರರು ಹಾಗೂ ನಾಲ್ಕು ಮಂದಿ ‘ಡಿ’ ವರದಿ ನೋಕರರ ಕೆಲಸ ಕಾರ್ಯಗಳನ್ನು ಮೇಲುನ್ವಯಿಸಿ ಮಾಡಬೇಕಾಗಿರುತ್ತದೆ; ಸಹಾಯಕರುಗಳಿಗೆ ಕೆಲಸ ಕಾರ್ಯದ ಬಗ್ಗೆ ಮಾರ್ಗದರ್ಶನ ಮಾಡುವುದಲ್ಲದೆ, ಆಡಳಿತ ಹಾಗೂ ಲೆಕ್ಕಪತ್ರಗಳಿಗೆ ಸಂಬಂಧಿಸಿದಂತೆ, ಕಾರ್ಯ ನಿರ್ವಹಣೆ ಮಾಡಬೇಕಾಗುತ್ತದೆ.

## VII ಸಹಾಯಕರ ಕರ್ತವ್ಯ ಜವಾಬ್ದಾರಿಗಳು

- 1) ಪ್ರಾಣ ಭತ್ಯೆ, ಸಾದಿಲಾಘರು ಬಿಲ್‌ಗಳ ತಯಾರಿಕೆ, ವೇತನ ಬಿಲ್‌ಗಳು ಸಿಬ್ಬಂದಿ ಶಾಖೆಯ ನಿರ್ವಹಣೆ, ನಗದುಮನ್ತ್ರಕ ಬರೆಯುವುದು, ಸಾದಿಲಾಘರು ರಿಜಿಸ್ಟ್ರೇಶನ್‌ಗಳು ಇವರನ್ನು ಅಧೀಕ್ಷಕರ ಮೇಲ್ವಿಚಾರಣೆಯಲ್ಲಿ ನಿರ್ವಹಣೆ ಮಾಡುವುದು.

- 2) ಸ್ಪೇಷನರಿ ಘಾರಂಗಳ ನಿರ್ವಹಣೆ, ಸ್ಪೀಕರ್ತಿ ಹಾಗೂ ವಿಶರಣೆ ರಿಜಿಸ್ಟರ್‌ಗಳ ನಿರ್ವಹಣೆ, ಸ್ಟಾಕ್ ನಿರ್ವಹಣೆ, ವಾರ್ಡ್‌ಕ ಸ್ಪೇಷನರಿಗಾಗಿ ಬೇಡಿಕೆ ಸಲ್ಲಿಸುವುದು.
- 3) ಭಾರ್ಮಿಕರ್ ಹಾಗೂ ಇತರೆ ಸ್ಟಾಕ್ ರಿಜಿಸ್ಟರ್‌ಗಳ ನಿರ್ವಹಣೆ.
- 4) ಗೌರವ ಪ್ರತಿಗಳ ಬಗ್ಗೆ ಪತ್ರ ವ್ಯವಹಾರ, ರಿಜಿಸ್ಟರ್ ನಿರ್ವಹಣೆ, ಎಕ್ಸೋಜ್ ಪ್ರತಿಗಳ ಬಗ್ಗೆ ಕೆಲಸ ನಿರ್ವಹಣೆ, ಮಾರಾಟ ಇತ್ಯಾದಿ ಕೆಲಸಗಳ ನಿರ್ವಹಣೆ.
- 5) ಟ್ಯೂಷಾಂಡ ಅಧ್ಯಾಯಗಳ ಬಗ್ಗೆ ತಾಳೆ ನೋಡುವ ಕೆಲಸದಲ್ಲಿ ಸಹಕಾರ ನೀಡುವುದು ಹಾಗೂ ಅಧಿಕಾರಿಗಳು ಆಗಿಂದಾಗ್ಗೆ ವಹಿಸುವ ಕಳ್ಳೇರಿ ಕೆಲಸಗಳ ನಿರ್ವಹಣೆ.

## VIII ಕರಿಯ ಸಹಾಯಕರು

ಟಿಪಾಲು ನಿರ್ವಹಣೆ, ಇಂದ ಮತ್ತು ನೇ ಕೆಲಸಕಾರ್ಯಗಳು, ಸ್ಟಾಂಪ್ ಲೆಕ್ಕೆ ನಿರ್ವಹಣೆ, ಟ್ಯೂಷ್ ಆದ ಹಾಳೆಗಳನ್ನು ತಾಳೆ ನೋಡುವಲ್ಲಿ ಸಹಕಾರ ಹಾಗೂ ಇತರೆ ಮೇಲಾಧಿಕಾರಿಗಳು ವಹಿಸುವ, ಕಳ್ಳೇರಿ ಕೆಲಸಗಳ ನಿರ್ವಹಣೆ.

## IX ಶೈಕ್ಷಣಿಕಿಗಾರರು

ಶೈಕ್ಷಣಿಕಿಗಾರರು, ಮುಖ್ಯಸಂಪಾದಕರಿಗೆ ಆಪ್ತ ಸಹಾಯಕರಾಗಿ ಕೆಲಸ ನಿರ್ವಹಿಸುವುದು. ಶೈಕ್ಷಣಿಕಿಯಲ್ಲಿ ಉಕ್ತಲೇವನ ಪಡೆದು ಅದನ್ನು ಕಂಪ್ಯೂಟರ್‌ನಲ್ಲಿ ಕೇಜಿನ್ ಮಾಡಿ ಶುದ್ಧ ಪ್ರತಿಗಳನ್ನು ಸಹಿಗಾಗಿ ಮಂಡಿಸುವುದು, ಬೆರಳಚ್ಚುಗಾರರು/ಕಂಪ್ಯೂಟರ್ ಆಪರೇಟರ್‌ಗಳಿಗೆ ಕಚೇರಿಯಲ್ಲಿ ಒದಗುವ ಕೆಲಸಗಳನ್ನು ಅದರ ಸಮರ್ಪಣೆ ನಿರ್ವಹಣೆ ನೋಡಿಕೊಳ್ಳುವುದು ಹಾಗೂ ಟ್ಯೂಪಿಂಗ್ ಕೆಲಸದ ಡೈರಿಗಳ ನಿರ್ವಹಣೆ ಬಗ್ಗೆ ನಿಗಾ ವಹಿಸುವುದು.

ಇದಲ್ಲದೆ, ಇವರು ಶೈಕ್ಷಣಿಕ ಹಾಗೂ ತಾಂತ್ರಿಕ ಮಹತ್ವವುಳ್ಳ ಗ್ರಾಸೆಟಿಯರ್ ಅಧ್ಯಾಯಗಳನ್ನು ನಿರ್ವಹಿಸಿದ್ದಾರೆ ಬೆರಳಚ್ಚು ಮಾಡುವ ಕಾರ್ಯವನ್ನು ನಿರ್ವಹಿಸಬೇಕು. ಆಪ್ತ ಸಹಾಯಕರು ಸಲಹಾ ಸಮಿತಿ ಸಭೆಗಳ ಕಚೇರಿಯಲ್ಲಿ ಆಗಿಂದಾಗ್ಗೆ ಮುಖ್ಯ ಸಂಪಾದಕರು ನಡೆಸುವ ಸಭೆಗಳ ನಡಾವಳಿಗಳನ್ನು ತಯಾರಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಮುಖ್ಯ ಸಂಪಾದಕರ ವೈಯಕ್ತಿಕ ಕಡತಗಳನ್ನು ಇವರು ನಿರ್ವಹಿಸಬೇಕಾಗುತ್ತದೆ. ಕಂಪ್ಯೂಟರ್ ಆಪರೇಟರ್‌ಗಳು ನಿರ್ವಹಿಸಿದ ಕಾರ್ಯಗಳ ಬಗ್ಗೆ ಆಪ್ತ ಸಹಾಯಕರು ಪರಿಶೀಲಿಸಿದ ದಿನವೇ ಪ್ರಗತಿಗಳನ್ನು ದಾಖಲಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ.

## X ಬೆರಳಚ್ಚುಗಾರರು/ಕಂಪ್ಯೂಟರ್ ಆಪರೇಟರ್

ಕಳ್ಳೇರಿಗೆ ಸಂಬಂಧಪಟ್ಟ ಹಾಗೂ ಅಧ್ಯಾಯಗಳಿಗೆ ಸಂಬಂಧಿಸಿದ ಎಲ್ಲಾ ಪತ್ರವ್ಯವಹಾರಗಳನ್ನು ಗಣಕಯಂತ್ರದಲ್ಲಿ ಕೇಜಿನ್‌ಗೊಳಿಸುವುದು. ಅಲ್ಲದೇ ರಚನೆಯಾದ ಅಧ್ಯಾಯಗಳನ್ನು ಕಂಪ್ಯೂಟರ್‌ನಲ್ಲಿ ಕೇಜಿನ್ ಮಾಡಿ ಸಂಬಂಧಿಸಿದ ಸಂಪಾದಕರು/ಅನ್ವೇಷಕರು ನೀಡುವ ಸಲಹೆ ಸೂಚನೆಗಳನ್ನು ಅಳವಡಿಸಿ ಅಂತಿಮ ಹಾಗೂ ಶುದ್ಧಪ್ರತಿಗಳನ್ನು ಪ್ರಿಂಟರ್‌ನ ಸಹಾಯದಿಂದ ಮುದ್ರಿಸುವುದು. ಹೀಗೆ ತಯಾರಾದ ಅಧ್ಯಾಯಗಳನ್ನು ಗ್ರಾಸೆಟಿಯರ್ ಸಲಹಾ ಸಮಿತಿಯ ಸಭೆಯ ಸದಸ್ಯರಿಗೆ ಕಳುಹಿಸಿಕೊಡಲು ಅನುಮಾಡಿ ಕಚೇರಿಗೆ ನೀಡುವುದು. ಈ ಕಾರ್ಯದಲ್ಲಿ ಸಂಬಂಧಪಟ್ಟ ಸಂಪಾದಕರು/ಅನ್ವೇಷಕರುಗಳ ಮಾರ್ಗದರ್ಶನವನ್ನು ಆಗಿಂದಾಗ್ಗೆ ಪಡೆಯುವುದು.

(iii) The procedure followed in the decision making process, including channels of supervision and accountability:

3) ಕೈಪಿಡಿ 3 ನಿಂದೆಯ ತೆಗೆದುಕೊಳ್ಳಲ್ಲಿ ಹಾಲಿಸಬೇಕಾದ ವಿಧಿ ವಿಧಾನಗಳು ಮತ್ತು ಸಹರಿವೀಕ್ಷಣೆ ಮತ್ತು ಜವಾಬ್ದಾರಿ ವಿವರಗಳು

ಇಲಾಖೆಯಲ್ಲಿ ಕನಾಟಕ ಆಡಳಿತ ಸೇವೆಯ ಹಿರಿಯ ಅಧಿಕಾರಿಯಾದ ಮುಖ್ಯ ಸಂಪಾದಕರ ಆಡಳಿತಾತ್ಮಕ ಹತೋಟಿಯಲ್ಲಿ ಇಬ್ಬರು ಹಿರಿಯ ಸಂಪಾದಕರು, ಒಂಭತ್ತು ಮಂದಿ ಸಂಪಾದಕರು ಮತ್ತು ಏದು ಮಂದಿ ಅನ್ನೇಷಕರು ಸಂಪಾದನಾ ಕಾರ್ಯನಿರ್ವಹಿಸುವರು. ಕಚೇರಿಯ ಆಡಳಿತ ವಿಭಾಗದಲ್ಲಿ ಒಬ್ಬ ಅಧಿಕ್ಷಕರು, ಒಬ್ಬ ಗ್ರಂಥಾಲಕರು, ಇಬ್ಬರು ಪ್ರಥಮ ದಜ್ಞ ಸಹಾಯಕರು, ಒಬ್ಬ ದ್ವಿತೀಯ ದಜ್ಞ ಸಹಾಯಕರು, ಒಬ್ಬ ಆಪ್ತ ಸಹಾಯಕರು, ಮೂರು ಬೆರಳಜ್ಞಗಳು, ಇಬ್ಬರು ವಾಹನ ಚಾಲಕರು ಹಾಗೂ ನಾಲ್ಕು ಗ್ರಂಥಾಲಕರು ಕಾರ್ಯನಿರ್ವಹಿಸುತ್ತಿದ್ದಾರೆ.

#### **(iv) The norms set by it for the discharge of its functions:**

4) ಕರ್ತವ್ಯಗಳ ನಿರ್ವಹಣೆಯಲ್ಲಿ ಹಾಲಿಸಬೇಕಾದ ಸೂತ್ರಗಳು

ಇಲಾಖೆಯ ಪ್ರಮುಖ ಕಾರ್ಯ ಜಿಲ್ಲಾ ಗ್ರಾಮೀಣರೊಗಳ ಪ್ರಕಟಣೆಯಾಗಿರುವುದರಿಂದ, ಇದಕ್ಕಾಗಿ ಹಲವಾರು ಮೂಲ ಕ್ರಮಗಳನ್ನು ಪಾಲಿಸಲಾಗುವುದು. ಪ್ರತಿಯೊಂದು ಜಿಲ್ಲಾ ಗ್ರಾಮೀಣರಿನಲ್ಲಿ 17 ಅಧ್ಯಾಯಗಳಿದ್ದು, ಅಪ್ರಗಳನ್ನು ಸಂಪಾದಕರು ರಚಿಸಬೇಕಿರುತ್ತದೆ.

ಇದಕ್ಕಾಗಿ ಆಯಾಯ ಜಿಲ್ಲೆಗಳ ಪ್ರವಾಸ ಕೈಗೊಂಡು, ಮಾಹಿತಿ ಸಂಗ್ರಹಿಸಿ, ಅಧ್ಯಾಯಗಳನ್ನು ರಚಿಸಿ, ಅಪ್ರಗಳನ್ನು ಹಿರಿಯ ಹಾಗೂ ಮುಖ್ಯ ಸಂಪಾದಕರೊಡನೆ ಚರ್ಚಿಸಿ, ಸಂಪಾದಿಸಿ, ಮತ್ತು ಕೆಗಳ ರೂಪದಲ್ಲಿ ಸಲಹಾ ಸಮಿತಿಯ ಸದಸ್ಯರಿಗೆ ರವಾನಿಸಲಾಗುವುದು. ಇಲಾಖೆಯ ಪ್ರಥಾನ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ವಿವಿಧ ತಜ್ಞರು ಸದಸ್ಯರಾಗಿರುವ ಈ ಸಮಿತಿಯ ಅಮೂಲ್ಯ ಸಲಹೆ ಸೂಚನೆಗಳನ್ನು ಅಳವಡಿಸಿ, ಮನರಸ್ತಕಿಗಳನ್ನು ನಂತರ ಇಪ್ರಗಳನ್ನು ಅಚ್ಚಿಗೆ ಕಳುಹಿಸಲಾಗುವುದು. ಯಾವುದೇ ಲಾಭ ಅಥವಾ ನಷ್ಟವಿಲ್ಲದಂತೆ ಈ ಸಂಪುಟಗಳ ದರ ನಿಗದಿಪಡಿಸಿ, ಅಧಿಕೃತವಾಗಿ ಆಯಾಯ ಜಿಲ್ಲಾ ಕೇಂದ್ರಗಳಲ್ಲಿ ಬಿಡುಗಡೆ ಮಾಡಿ, ಗ್ರಾಮೀಣರೊಗಳನ್ನು ಮಾರಾಟ ಮಾಡಲಾಗುವುದು.

#### **(v) The rules, regulations, instructions, manuals and records held by it or under its control or used by its employees for discharging its functions:**

(5) ಇಲಾಖೆಯ ಅಧಿಭೇಕ ಮತ್ತು ಸಿಳಿಂದಿ ಉಪಯೋಗಿಸುತ್ತಿರುವ ನಿಯಮಗಳು, ವಿನಿಯಂತ್ರಗಳು ಸೂಚನೆಗಳು, ದಾಖಲೆಗಳು ಕೈಪಿಡಿಗಳ ವಿವರ

ಇಲಾಖೆಯು ಸಂಪೂರ್ಣ ಸರ್ಕಾರಿ ಸಂಸ್ಥೆಯಾಗಿರುವುದರಿಂದ,

- 1) ಕನಾಟಕ ನಾಗರಿಕ ಸೇವಾ ನಿಯಮಾವಳಿ, (ಕೆ.ಸಿ.ಎನ್.ಆರ್.) (1958)
- 2) ಕನಾಟಕ ಅಧಿಕ ಸಂಹಿತೆ (ಕೆ.ಎಫ್.ಸಿ.)
- 3) ಕನಾಟಕ ನಾಗರಿಕ ಸೇವೆಗಳು (ನಡತೆ) ನಿಯಮಗಳು (1966)
- 4) ಕನಾಟಕ ನಾಗರಿಕ ಸೇವೆಗಳು (ಸಾಮಾನ್ಯ ನೇಮಕಾತಿ) ನಿಯಮಗಳು (1977)
- 5) ಕನಾಟಕ ನಾಗರಿಕ ಸೇವೆಗಳು (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮೈ) (ನಿಯಮಗಳು) 1957
- 6) ಕನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಹಾರದರ್ಶಕತೆ ನಿಯಮಗಳು (1999)
- 7) ಮಾಹಿತಿ ಹಕ್ಕು ಅಧಿನಿಯಮ 2005
- 8) ಕನಾಟಕ ಸಾರ್ವಜನಿಕ ವೆಚ್ಚಗಳ ಕೈಪಿಡಿ
- 9) ಕನಾಟಕ ಖಜಾನೆ ಸಂಹಿತೆ

- 10) ಕನಾರಟಕ ಬಜೆಟ್ ಕೈಪಿಡಿ ಹಾಗೂ ಸರ್ಕಾರವು ಕಾಲಕಾಲಕ್ಕೆ ಹೊರಡಿಸುವ ಆದೇಶಗಳು, ಸುತ್ತೋಲೇಗಳು, ಸ್ಪಷ್ಟೀಕರಣಗಳು
  - 11) ಆದಾಯ ತೆರಿಗೆ ಅಧಿನಿಯಮಗಳು,
  - 12) ಕನಾರಟಕ ಸರ್ಕಾರ ಸೌಕರ್ಯ (ಪ್ರೇರ್ಯಕ್ಕೇಯ ವೆಚ್ಚ ಮರುಹಾಪತಿ) ನಿಯಮಗಳು 1956
  - 13) ಕನಾರಟಕ ಭವಿಷ್ಯನಿದಿ ನಿಯಮಗಳು
  - 14) ಕನಾರಟಕ ಸಾಮೂಹಿಕ ವಿಮಾ ಯೋಜನೆ ನಿಯಮಗಳು
  - 15) ಕನಾರಟಕ ಸರ್ಕಾರ ವಿಮಾ ಇಲಾಖೆ ನಿಯಮಗಳು
  - 16) ನೇವಾ ವಿಷಯಗಳು ಹಾಗೂ ಇತ್ಯಾದಿ ವಿಚಾರದಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹೊರಡಿಸಿರುವ ಆದೇಶ ಮತ್ತು ಸುತ್ತೋಲೇಗಳ ಮೇರಿಗೆ.
- ಕಾರ್ಯಕ್ರಿಯೆಗಳನ್ನು ನಿಯಮಿಸುತ್ತದೆ. ಈ ಮೇಲ್ಮೈ ಎಲ್ಲಾ ನಿಯಮಗಳಿಗೆ ಬದ್ದರಾಗಿ ಇಲಾಖೆಯ ಎಲ್ಲಾ ರೂಪದಲ್ಲಿ ದೃಷ್ಟಿಯಿಂದ ಅಧಿಕೃತ ಕಾರ್ಯಗಳನ್ನು ನಿರ್ವಹಿಸುತ್ತಾರೆ.

#### **(vi) A statement of the categories of documents that are held by it or under its control:**

(೬) ಇಲಾಖೆಯ ಅಧಿಕಾರಿಗಳಾದ ದಾಖಲೆಗಳ ವರ್ಗೀಕರಣದ ಬಗ್ಗೆ

#### **ಪ್ರಥಮ ದಿಂದ ಸಹಾಯಕ ಸಿಬ್ಬಂದಿ (1)**

ನೇವಾವಹಿಗಳು, ಪ್ರೇಯಕ್ಕಿಕ ಕಡತಗಳು, ವಿಷಯವಹಿ, ಆದಾಯ ತೆರಿಗೆ ಕಡತಗಳು, ಆಯವ್ಯಯ ಕಡತಗಳು, ಆಡಿಟ್ ಆಕ್ಷೇಪಣೆ ನಿರ್ವಹಣೆ ಕಡತಗಳು, ವ್ಯಂದ ಮತ್ತು ನೇಮಕಾತಿ ನಿಯಮಗಳ ಕಡತ, ಯೋಜನೆಗೆ ಸಂಬಂಧಿಸಿದ ಕಡತಗಳು (ಗ್ರಾನೆಟೀಯರ್‌ಗಳ ಮುದ್ರಣಕ್ಕೆ ಸಂಬಂಧಿಸಿದ ಕಡತಗಳು), ಕ್ರಿಯಾ ಯೋಜನೆ ಕಡತ, ಜೀಷ್ಟಾ ಪಟ್ಟಿ ಕಡತಗಳು, 371 ಜೆ ನ ಸಂಬಂಧಿಸಿದ ಕಡತ, ಎಂ.ಎಂ.ಆರ್ ಕಡತ, ಕೆ.ಡಿ.ಪಿ. ಕಡತ, ಇತರೆ ವಿಷಯಗಳ ಕಡತಗಳು.

#### **ದ್ವಿತೀಯ ದಿಂದ ಸಹಾಯಕ ಸಿಬ್ಬಂದಿ (2)**

ನಗದು ಮನುಕಗಳು, ಡಿ.ಸಿ.ಬಿ.ಆರ್ ರಿಜಿಸ್ಟ್ರಾರ್, ಪೀಠೋಪಕರಣ ವಹಿ, ಪ್ರಯಾಣ ಭತ್ಯೇಗೆ ಸಂಬಂಧಿಸಿದ ವಹಿ, ಡಿ.ಸಿ.ಬಿ.ಆರ್ ಪೋಚರ್‌ಗಳ ಕಡತ, ಹಾಜರಾತಿ ವಹಿ, ವಿಷಯ ವಹಿ, ಪ್ರೇರ್ಯಕ್ಕೇಯ ವೆಚ್ಚ ಮರುಹಾಪತಿ ಕಡತಗಳು, ವಿಧಾನಮಂಡಳದ ಪ್ರಶ್ನೋತ್ತರ ಕಡತಗಳು, ಆದಾಯ ತೆರಿಗೆ ಫ್ಲೆಲಿಂಗ್ ಮಾಡುವ ಕಡತಗಳು (24Q & 26Q) ಲೇಖನ ಸಾಮಗ್ರಿಗಳ ದಾಸ್ತಾನು ವಹಿ, Online DSS ನ ಸಂಬಂಧಿಸಿದ ಕಡತಗಳು, ಇತರೆ ಕಡತಗಳು,

#### **ದ್ವಿತೀಯ ದಿಂದ ಸಹಾಯಕ**

ಸ್ವೀಕೃತಿ ವಹಿ, ರವಾನೆ ವಹಿ, ಸಾರ್ವೀಂಪ್ರೋ ರಿಜಿಸ್ಟ್ರಾರ್

#### **ಗ್ರಾನೆಟೀಯರ್ ಇಲಾಖೆಯಲ್ಲಿನ ಆಪ್ತಾಬೆಯಲ್ಲಿನ ಕಡತಗಳ ಪಟ್ಟಿ**

ಮುಖ್ಯ ಸಂಪಾದಕರ ಪ್ರೇಯಕ್ಕಿಕ ಕಡತಗಳ ಪಟ್ಟಿ, ಇಲಾಖಾ ವಾಹನದ ಲಾಗ್ ಮನುಕ, ಗ್ರಾನೆಟೀಯರ್ ಸಲಹಾ ಸಮಿತಿಗಳ ಕಡತ, ವೇತನ ಬಟ್ಟಾವಡೆ ವಹಿಗಳು, HRMS ಕಡತ, ಮಾಹಿತಿ ಕಚ್ಚು ಅಧಿನಿಯಮ 2005ರ ವಹಿ ಕಡತಗಳು, ಗ್ರಂಥಾಲಯದ ಮನುಕಗಳ ದಾಸ್ತಾನು ವಹಿ, ಗೌರವ ಪ್ರತಿಗಳ ಬಗ್ಗೆ ಪತ್ರ ವ್ಯವಹಾರ, ಗ್ರಂಥಾಲಯ ನಿರ್ವಹಣೆ ಕಡತಗಳು,

## ಅರೆ ಖಾಯಂ ಮಾಹಿತಿ

**(vii) The particulars of any arrangement that exists for consultation with or representation by the members of the public in relation to the formulation of its policy or implementation thereof:**

(7) ಇಲಾಖೆಯಲ್ಲಿ ನೀಡಿ ನಿಯಮಗಳನ್ನು ಅಥವಾ ಅಡಳಿತವನ್ನು ನಡೆಸುವಲ್ಲಿ ಪಡೆಯುವ ಸಲಹಾ ಸೂತ್ರಗಳ ಅಥವಾ ನಾವೆಜಿನಿಕ ಸದಸ್ಯರುಗಳಿಂದ ಸಲಹೆ ಪಡೆಯುವ ಬಗ್ಗೆ ಇರುವ ವ್ಯವಸ್ಥೆ ಮತ್ತು ವಿವರ

ಇಲಾಖೆಯ ಪ್ರಮುಖ ಕಾರ್ಯ ಜಿಲ್ಲಾ ಗ್ರಾಂಸೆಟಿಯರ್‌ಗಳ ಪ್ರಕಟಣೆಯಾಗಿರುವುದರಿಂದ, ಇದಕ್ಕಾಗಿ ಹಲವಾರು ಬೌದ್ಧಿಕ ಸ್ವರೂಪದ ಮೂಲ ಕ್ರಮಗಳನ್ನು ಹಾಲಿಸಲಾಗುವುದು. ಪ್ರತಿಯೊಂದು ಜಿಲ್ಲಾ ಗ್ರಾಂಸೆಟಿಯರಿನಲ್ಲಿ 17 ಅಧ್ಯಾಯಗಳಿದ್ದು, ಅವುಗಳನ್ನು ಸಂಪಾದಕರು ರಚಿಸಬೇಕಿರುತ್ತದೆ. ಆದರೆ, ಹಲವಾರು ಹುದ್ದೆಗಳು ಬಾಲಿ ಇರುವುದರಿಂದ ಅಧ್ಯಾಯಗಳನ್ನು ಹೊರಗಿನ ವಿದ್ವಾಂಸರುಗಳಿಂದ ರಚಿಸಿಕೊಳ್ಳಲಾಗುತ್ತದೆ.

**(viii) A statement of the boards, councils, committees and other bodies consisting of two or more persons constituted as its part or for the purpose of its advice, and as to whether meetings of those boards, councils, committees and other bodies are open to the public, or the minutes of such meetings are accessible for public.**

(8) ಇಲಾಖೆಯಲ್ಲಿರುವ ನಿಗಮ : ಪರಿಷತ್ತು : ಸಮಿತಿ ಮತ್ತು ಇತರ ಸಂಸ್ಥೆಗಳ ವಿವರ ಮತ್ತು ಅದರ ಉದ್ದೇಶ ಮತ್ತು ಈ ಸಂಸ್ಥೆಗಳ ಸಭೆಗಳು

ಜಿಲ್ಲಾ ಗ್ರಾಂಸೆಟಿಯರುಗಳ ಕರಡು ಪರಿಶೀಲನೆಗೆ ಜಿಲ್ಲಾವಾರು ಸಲಹಾ ಸಮಿತಿಗಳವೇ. ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸಲಹಾ ಸಮಿತಿಗಳ ವಿವರಗಳು ಹೀಗಿವೆ.

*...and the other side of the river.*

www.ijerph.org

and about 8000-10000 species, mostly micro-  
scopic, about 700 macroscopic species  
belonging to about 100 genera, distributed  
over practically all parts of the world.

жидкими видах, (3) с избытком, выше предела, поглощают воду, что приводит к гибели растений. Использование гуматов может предотвратить гибель растений, поскольку они обладают способностью растворять влагу, удерживают ее и передавать ее другим растениям. В результате гуматы способствуют более интенсивному росту и развитию растений, что в конечном итоге приводит к повышению урожайности.

внешней политики. Важно, чтобы международное сообщество, включая Аргентину и Бразилию, поддержало политику ЕС по вопросам миграции и выразило свою поддержку ЕС в борьбе с терроризмом.

документа, который содержит в себе неизвестные для нас сведения о том, что же было в реальности, а не то, что мы хотим видеть в нем. И это неизвестное может быть очень интересным.

problems, however, underlie the need for such

www.ncbi.nlm.nih.gov/pmc/articles/PMC3822130/pdf/71-1007.pdf

контакт, вынужденный ими, подобных тому же самым образом, какими они вынуждены были вести свою политику в отношении к нам, и, следовательно, тоже враждебную политику в отношении к нам. Их же, конечно, мы не можем, так как это было бы нарушением международного права.

№ п/п	имя и фамилия	адрес
1	Абдуллаев, Альберт Рифатович	г. Уфа
2	Баев Адильбек Абдурасулевич	г. Уфа
3	Баев Фарид Абдурасулевич	г. Уфа
4	Баев Фарид Абдурасулевич	г. Уфа
5	Баевын Абдурасул, Жанис	г. Уфа
6	Баевын Абдурасул, Жанис Рифатович	г. Уфа

WILHELM H. KLEIN, M.D., Director of the Division of  
Neurology, University of Illinois College of Medicine,  
Chicago, Illinois

2020-01-01

#### **REFERENCES**

—devise by equivalent steps that  
will do so.

Литература: Альб. Григорьев, Альб. Григорьев-  
Городецкий, 1912-1913 год; Третьяковская галерея-  
Музей-История искусства 1912-1913 год.

100

and local crop management, agricultural land use patterns and other economic variables like the wage, were the primary causes leading to rural flooding, and both are negative and in effect the relationship was strong between rural land replacement and flooding related to the regular flooding, and probably more so than urban flooding and rural flooding.

*Geophagus*, *Gymnogeophagus*, or *Pterophyllum* include

1999-2000, 2000-2001 and 2001-

ANSWER

progressing towards many differing forms of religious and ethical, more than the more or less static, religiously ignorant ones which although more and more numerous, nevertheless always seem to increase, expand and become diversified.

Год	Номер записи	Номер записи в журнале
1962	122	122
1963	123	123

	1. <b>Из-за</b> залога <b>имеет</b> <b>стремление</b> <b>помочь</b> <b>близкому</b> <b>человеку</b> , <b>если</b> <b>он</b> <b>запутался</b> <b>или</b> <b>заблудился</b> .	100%
2.	2. <b>Из-за</b> залога <b>имеет</b> <b>стремление</b> <b>помочь</b> <b>близкому</b> <b>человеку</b> , <b>если</b> <b>он</b> <b>запутался</b> <b>или</b> <b>заблудился</b> .  3. <b>Из-за</b> залога <b>имеет</b> <b>стремление</b> <b>помочь</b> <b>близкому</b> <b>человеку</b> , <b>если</b> <b>он</b> <b>запутался</b> <b>или</b> <b>заблудился</b> .  4. <b>Из-за</b> залога <b>имеет</b> <b>стремление</b> <b>помочь</b> <b>близкому</b> <b>человеку</b> , <b>если</b> <b>он</b> <b>запутался</b> <b>или</b> <b>заблудился</b> .  5. <b>Из-за</b> залога <b>имеет</b> <b>стремление</b> <b>помочь</b> <b>близкому</b> <b>человеку</b> , <b>если</b> <b>он</b> <b>запутался</b> <b>или</b> <b>заблудился</b> .	100%
3.	3. <b>Из-за</b> залога <b>имеет</b> <b>стремление</b> <b>помочь</b> <b>близкому</b> <b>человеку</b> , <b>если</b> <b>он</b> <b>запутался</b> <b>или</b> <b>заблудился</b> .	100%
4.	4. <b>Из-за</b> залога <b>имеет</b> <b>стремление</b> <b>помочь</b> <b>близкому</b> <b>человеку</b> , <b>если</b> <b>он</b> <b>запутался</b> <b>или</b> <b>заблудился</b> .	100%
5.	5. <b>Из-за</b> залога <b>имеет</b> <b>стремление</b> <b>помочь</b> <b>близкому</b> <b>человеку</b> , <b>если</b> <b>он</b> <b>запутался</b> <b>или</b> <b>заблудился</b> .	100%

ANSWER

ప్రాణ విషయము  
ముఖ్య విషయములు,  
కూడా అన్ని విషయములను  
ప్రాణ విషయము.

11

которые, равно как и в других случаях, выражают, склонность к общему языку.

**Задачи:**

1. оценить производство пивоварен. Рассмотреть сырье, зерно, вода, оборудование и т.д.
2. оценить производство пивных кружек, кружки для пива.
3. оценить сырье для пивоварения, сырьё для пива, сырьё для пивоварения, сырьё для пива.
4. оценить сырье для пивоварения, сырьё для пива, сырьё для пивоварения, сырьё для пива.
5. оценить сырье для пивоварения, сырьё для пива, сырьё для пивоварения, сырьё для пива.

#### **Parasitoid diversity**

*Scutellaria galericulata* L.

Larvae: *Myio*, *Amoebid*, *Amoebid* regular  
series, with 43 and irregular series-44;  
220-230, same place.

10

and localizing study materials, since higher-level tasks require students to apply their knowledge in a meaningful way. The problem-solving activities presented here are designed to help students learn how to apply the problem-solving process to solving problems. Many of the problem-solving activities presented in this section are designed to help students learn to use the problem-solving process to solve problems.

состава, засел тубакъ чистъ 100-100ъ граммъ  
такъ какъ тубакъ чистъ можноъ изгнать изъ тела, а засел  
тубакъ смешанный съ тубакомъ курчевымъ, или съ табакомъ  
кофе, или съ чаемъ неизгнанъ и живетъ въ тьбѣ до конца  
твоей жизни, ибо заселъ тубакъ, заселъ твой мозгъ, то  
тогда заселъ твой мозгъ и въ твои мысли, заселъ  
тобою заселъ твой разумъ, заселъ твой интеллигентъ твой  
твой мозгъ, заселъ твой разумъ, заселъ твой мозгъ твой  
твой разумъ, заселъ твой разумъ, заселъ твой мозгъ твой

[View details](#) [Buy now](#)

Strong, well-defined, narrow, 10-Part, 100%  
Stainless Steel, 100% PTFE.

Beginning sentence were largely composed of the following four word classes, adjectives, nouns, verbs, and adverbs. Nouns and verbs were frequently negative, while adjectives were more positive. Adverbs often reflected the writer's attitude towards the story. Adverbs, very interestingly, often gave writers a greater sense of control over their material.

प्रक्रिया	विवरण	संपर्क संख्या
प्राप्ति विवरण	प्राप्ति विवरण प्राप्ति विवरण	१२३४५६७८९०१

12.	an account number for Rs. 1000. dated-07/01, recorded by Mr. Rakesh Patel and Dr. S. N. Suryanarayana Rao. by Mr. Rakesh Patel and Dr. S. N. Suryanarayana Rao	1000
13.	an account number for Rs. 1000. dated-07/01, recorded by Mr. Rakesh Patel and Dr. S. N. Suryanarayana Rao.	1000
14.	an account number for Rs. 1000. dated-07/01, recorded by Mr. Rakesh Patel and Dr. S. N. Suryanarayana Rao.	1000
15.	an account number for Rs. 1000. dated-07/01, recorded by Mr. Rakesh Patel and Dr. S. N. Suryanarayana Rao.	1000
16.	an account number for Rs. 1000. dated-07/01, recorded by Mr. Rakesh Patel and Dr. S. N. Suryanarayana Rao.	1000
17.	an account number for Rs. 1000. dated-07/01, recorded by Mr. Rakesh Patel and Dr. S. N. Suryanarayana Rao.	1000
18.	an account number for Rs. 1000. dated-07/01, recorded by Mr. Rakesh Patel and Dr. S. N. Suryanarayana Rao.	1000
19.	an account number for Rs. 1000. dated-07/01, recorded by Mr. Rakesh Patel and Dr. S. N. Suryanarayana Rao.	1000

more complex situations  
the rule states,  
  
 rule 2: whenever  
more than one  
rule may apply,  
choose the  
longer rule.

#### rule 1:

however, there are no rules about sequences.  
sequences - just shorter numbers (greater depth).

## ಇಲಾಖೆಯ ಮುಖ್ಯ ಸಂಪಾದಕರುಗಳ ಪಟ್ಟಿ

ಶ್ರೀಯುತರು	ಜಂಡ	ವರ್ಗೆ
ಬಿ.ಎನ್.ಸತ್ಯನ್	26-02-1958	31-01-1967
ಕೆ.ಅಭಿಶಂಕರ್	24-05-1967	31-07-1980
ಎನ್.ವಿ.ರಂಗನಾಥರಾವ್ (ಪ್ರಭಾರ)	31-07-1980	07-09-1982
ಡಾ.ಸೂರ್ಯನಾಥ ಕಾಮತ್	08-09-1981	30-04-1995
ಡಾ.ಆರ್.ಮುನಿಸಾಮಿ (ಹೆಚ್ಚುವರಿ)	30-04-1995	14-12-1995
ಎಂ.ಬಿ.ಪಾಟೀಲ (ಪ್ರಭಾರ)	14-12-1995	09-01-1996
ಎಂ.ಜಿ.ಹಾಲಪ್ಪನವರ್, ಏ.ಎ.ಎನ್.	09-01-1996	27-06-1996
ಹಿ.ಜಿ.ನಾಯಕ್ ಏ.ಎ.ಎನ್.,	08-07-1996	27-07-1996
ಎಂ.ಬಿ.ಪಾಟೀಲ (ಪ್ರಭಾರ)	27-07-1996	17-01-1998
ಡಾ.ಆರ್.ಮುನಿಸಾಮಿ	17-01-1998	30-08-2000
ಡಾ.ಎನ್.ಆರ್.ಹೊನ್ನಲಿಂಗಯ್ಯ	30-08-2000	26-08-2001
ಕೆ.ಸಿ.ರಾಮಮೂರ್ತಿ ಏ.ಪಿ.ಎನ್.,	27-08-2001	29-10-2001
ಟಿ.ಎ.ಪಾಧ್ರಸಾರೆಂದ್ರಿ ಕೆ.ಎ.ಎನ್., (ಪ್ರಭಾರ)	30-10-2001	07-07-2002
ಟಿ.ಎ.ಪಾಧ್ರಸಾರೆಂದ್ರಿ ಕೆ.ಎ.ಎನ್.,	08-07-2002	21-04-2003
ಪರಮೇಶ್ವ ಪಾಂಡೆ, ಏ.ಎ.ಎನ್.,	21-04-2003	14-07-2003
ವೈ.ಕೆ.ಮುದ್ದುಕೃಷ್ಣ	15-07-2003	25-08-2003
ಎನ್.ಎ.ಜಗನ್ನಾಥ್ (ಪ್ರಭಾರ)	25-08-2003	09-01-2004
ಎಚ್.ಚಿತ್ತರಂಜನ್ ಕೆ.ಎ.ಎನ್.,	09-01-2004	13-09-2005
ಎನ್.ಎ.ಜೀಲಾನಿ ಕೆ.ಎ.ಎನ್.,	13-09-2005	01-07-2010
ನೀಲಾ ಮಂಜುನಾಥ್ ಕೆ.ಎ.ಎನ್.,	01-07-2010	26-08-2010
ಎನ್.ಅನೀನ್ ಸಿರಾಜ್ ಕೆ.ಎ.ಎನ್.,	26-08-2010	24-10-2011
ಬಿ.ಎ.ನಾಗೇಶ್ ಕೆ.ಎ.ಎನ್.,	24-10-2011	31-10-2011
ಎನ್.ಅನೀನ್ ಸಿರಾಜ್ ಕೆ.ಎ.ಎನ್.,	31-10-2011	26-03-2012
ನೀಲಾ ಮಂಜುನಾಥ್ ಕೆ.ಎ.ಎನ್.,	26-03-2012	23-07-2013
ಯು ಬಿ ಉಳಿವಿ (ಪ್ರಭಾರ)	22-08-2013	30-09-2013
ಎನ್ ಟೀ ಅಬ್ರು ಕೆ.ಎ.ಎನ್.,	30-09-2013	07-07-2014
ಎನ್ ಆರ್ ವಿಶುಕುಮಾರ್ (ಪ್ರಭಾರ)	24-07-2014	03-09-2014
ಇತೀಶ್ಮುಲ್ ಹಕ್ಕ್ ಕೆ.ಎ.ಎನ್.	03-09-2014	31-12-2015
ಟಿ.ಜಿ. ನರಸಿಂಹಮೂರ್ತಿ. (ಪ್ರಭಾರ)	31-12-2015	29-02-2016
ಕೆ. ಎ. ದಯಾನಂದ. ಕೆ.ಎ.ಎನ್. (ಪ್ರಭಾರ)	29-02-2016	30-05-2016
ಸಿ ಸತ್ಯಭಾವೂ. ಕೆ.ಎ.ಎನ್.	30-05-2016	23-06-2016
ಚಂದ್ರಶೇಖರ್ ಎನ್. ಕೆ.ಎ.ಎನ್.	27-06-2016	18-03-2019
ಎನ್.ವೈ. ಬೆಂಟ್‌ಗೌಡ (ಪ್ರಭಾರ)	18-02-2019	12-02-2020
ಎ.ರಾಜಮೃತ್ ಚೌಡರೆಡ್ಡಿ ಕೆ.ಎ.ಎನ್.,	12-02-2020	28-06-2021
ಎನ್.ವೈ. ಬೆಂಟ್‌ಗೌಡ	28-06-2021	30-06-2021
ಡಾ.ಗವಿಸಿದ್ಧಯ್ಯ (ಪ್ರಭಾರ)	30-06-2021	06-07-2021
ಎ.ರಾಜಮೃತ್ ಚೌಡರೆಡ್ಡಿ ಕೆ.ಎ.ಎನ್.,	06-07-2021	

**(ix) A directory of its officers and employees:**

ಕ್ರ.ನಂ.	ಅಧಿಕಾರಿ/ನೋಕರರ ಹೆಸರು	ಪದನಾಮ	ವೇತನಶೀಲೆ
1	ಎ ರಾಜಮೃತ್ಯು ಚೌಡರೆಟ್ಟಿ ಕೆ.ಎ.ಎಸ್.,	ಮುಖ್ಯ ಸಂಪಾದಕರು	74400-109600
2	ಗೀತಾ ಎಸ್.	ಪ್ರ.ದ.ಸ.	27650-52650
3	ಸಿ.ನಾಗಲಕ್ಷ್ಮಿ	ಶೀಘ್ರಲಿಪಿಗಾರರು	27650-52650
4	ಲಾವಣ್ಯ ಸಿ.ಪಂ.	ದ್ವ.ದ.ಸ.	21400-42000
5	ಸೋಧೆಲ್ ಅತ್ಯಾರ್ಥ	ಬೆರಳಿಟ್ಯುಗಾರರು	21400-42000
6	ವಿ ಇವ್ಯಾನ್ಯಾಯಲ್	ವಾಹನಚಾಲಕರು	25800-51400
7	ಸಿ.ಸುಗುಣಮೃತ್ಯು	‘ಡಿ’ ಗ್ರಾಹ	18600-32600

(೯) ಇಲಾಖೆಯ ಅಧಿಕಾರಿ ಮತ್ತು ಸಿಫಿಂದಿ ವರ್ಗದ ನಿರ್ದೇಶಿಕೆ \*

\* ಮಾರ್ಚ್ 2023ರ ಅಂತ್ಯಕ್ಕೆ.

**ಇಲಾಖೆಯಲ್ಲ ಸೇವೆ ಸಲ್ಲಸುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿಗಳ ವೈಯಕ್ತಿಕ ವಿಜಾನ ಹಾಗೂ ದೂರವಾಣಿ ವಿವರ.**

ಅಧಿಕಾರಿ/ನೋಕರರ ಹೆಸರು ಶ್ರೀ/ಶ್ರೀಮತಿ	ಹುದ್ದೆ	ನುಂಮು	ಮನೆ ವಿಜಾನ	ದೂರವಾಣಿ		
				ಚೆಜೆಲಿ	ಮನೆ	ಮೊಬೈಲ್
ಎ ರಾಜಮೃ ಚೌಡರೆಡ್ಡಿ ಕ.ಆ.ನೇ.,	ಮುಖ್ಯ ಸಂಪಾದಕರು	ಎ	04, A2, ಕರಾವತಿ ಬಾಳ್ಕೆ, NGV ಕೋರಮಂಗಲ, ಬೆಂಗಳೂರು-47.	080-22213474	-	9606589091
ಗೀತಾ ಎನ್	ಪ್ರ.ದ.ನ.	ಸಿ	ನಂ-3, 13/8ನೇ ಕ್ರಾನ್, ಲಕ್ಷ್ಮಿ ನೀಲಯ, ವೆಂಕಟಪೂರ, ಕೋರಮಂಗಲ 1ನೇ ಬಾಳ್ಕೆ, ಬೆಂಗಳೂರು-34	-,, -		9844767467
ಲಾವಣ್ಯ ಸ.ಎಂ.	ದ್ವಿ.ದ.ನ.	ಸಿ	ವಾಡೆ ನಂ-2, ಶಿಕ್ಷಣ ಕಾಲೋನಿ, ಚೆಕ್ಕಬಳ್ಳಾಮುರ-562101	-,, -	-	9535819166
ಸಿ.ನಾಗೆಲಕ್ಷ್ಮಿ	ಶೀಫ್ರೆಲಿಪಿಗಾರ್ಡ್	ಸಿ	# 74, ಚೈತನ್ಯ ನೀಲಯ, 2ನೇ ಕ್ರಾನ್, ವೆಂಕಟಸ್ವಾಮಿಪ್ಪ ಲೇಕ್ಷ್ಯಾಪ್ಲಾಟ್, ನಂಜಪ್ಪೆ ನಕ್ಕಲ್, ವಿದ್ಯಾರಜ್ಯಾಮುರ, ಬೆಂಗಳೂರು	-,, -	-	9980853108
ನೋಹೆಲ್ ಅತ್ತಾರ್	ಬೆರಳೆಚ್ಚಿಗಾರರು	ಸಿ	S/O ಹುನೇನ್ ಸಾರ್ ಅತ್ತಾರ್, ಸಹಿದಿ ಕಾಂಪ್ಲೆಕ್ಸ್, ಅಂಚೆ ಕೆಬೇರಿ ಹಿಂಭಾಗ, ಕೆನರಾ ಬಾಂಕ್ ಹತ್ತಿರ, ಕೋರಾಮುರ ತಾ. ಯಾದಗಿರಿ ಜಿಲ್ಲೆ-585224	-,, -	-	8050444286
ವಿ ಇಮ್ರಾನ್ಸ್ಯಾಯ್ಲ್	ವಾಹನಚಾಲಕ	ಸಿ	ನಂ 110, ರಾಮಚಂದ್ರಮುರ, ದೇವಪ್ಪ ಲೇಕ್ಷ್ಯಾಪ್ಲಾಟ್, ಬೆಂಗಳೂರು.	-,, -		9972109349
ಸಿ.ಸುಗುಣಮೃ	'ಡಿ' ಗ್ಲೂಹ್	ಬಿ	C/O ವಿ.ಚೌಡಯ್ಯ, # 32, ಮುನೇಶ್ವರ ನಗರ, ನ್ಯಾ ಬಾಲ್ದೀನ್ ಶಾಲೆ ಹತ್ತಿರ, ನುಂಕದಕಟ್ಟೆ, ಬೆಂಗಳೂರು 91	-,, -	23287040	-

**ಅಧಿಕಾರಿ ಮತ್ತು ಸಿಬ್ಬಂದಿಯವರ 2021-22 ನೇ ಸಾಲನ ಪೇತನ ವಿವರ**

ಕೆ.ಸಂ.	ಅಧಿಕಾರಿ/ಸಿಬ್ಬಂದಿಯ ಹೆಸರು	ಹೆಡ್ಡ	ವಪ್ಪೀಲ್-21	ಮೇ-21	ಜೂನ್-21	ಜುಲೈ-21	ಆಗಸ್ಟ್-21	ಸೆಪ್ಟೆಂಬರ್-21	ಅಕ್ಟೋಬರ್-21	ನವೆಂಬರ್-21	ಡಿಸೆಂಬರ್-21	ಜನವರಿ-22	ಫೆಬ್ರವರಿ-22	ಮಾರ್ಚ್-22	
1	ಎ ರಾಜಮೃತ ಚೌಡರೆಡ್ಡಿ ಕ.ಆ.ನೇ.,	ಮುಖ್ಯ ಸಂಪಾದಕರು	120026	120026	120026	129077	129077	129077	129077	131726	131726	134993	134993	134993	
2	ಎನ್.ಡ್ಯು..ಪೆಟ್ಟೆಗೌಡ	ಮುಖ್ಯ ಸಂಪಾದಕರು	104421	104421	104102	30-06-2021 ರಂದು ವಯೋನಿವೃತ್ತಿ ಹೊಂದಿದ್ದಾರೆ.									
3	ಎನ್.ಸಿ.ಅನುಪಮಚಂದ್ರ	ಅನ್ನೇಷ್ಟಕರು	52545	52545	52545	57909	57909	57909	57909	40068	20-11-2021 ರಂದು ಮಾತ್ರ ಇಲಾಖೆಗೆ ಹಿಂದಿರುಗಿಸಲಾಗಿದೆ.				
4	ಶರೀಕಲಾ ಆರ್.ಹೆಚ್.	ಅಧಿಕ್ಷೇತರು	53320	53320	39122	22-06-2021	ರಂದು ಮಾತ್ರ ಇಲಾಖೆಗೆ ಹಿಂದಿರುಗಿಸಲಾಗಿದೆ.								
5	ಎನ್.ಗಿತಾ	ಕ್ರಾಫ್ಟು ದಜ್ಞೆ ಸಹಾಯಕರು	41748	41748	41748	45951	45951	45951	45951	46884	46884	46884	46884	46884	
6	ಸಿ.ನಾಗಲಕ್ಷ್ಮಿ	ಶೀಕ್ಷಣೆ ಪ್ರಾಣಿಗಳ ಸಹಾಯಕರು	47441	47441	47441	52193	52193	52193	52193	53248	53248	53248	53248	53248	
7	ಲಾವಣ್ಯ ಸಿ.ಎಂ.	ದ್ವಿತೀಯ ದಜ್ಞೆ ಸಹಾಯಕರು	29996	29996	29996	32292	32292	32292	32292	33964	33964	33964	33964	33964	
8	ಶ್ರೀ ಸೋಹೆಲ್ ಅತ್ಯುರ್	ಬೆರಳಜ್ಞುಗಾರರು	29944	29944	29944	32137	32137	32137	32137	32779	32779	34264	34264	34264	
9	ವಿ.ಇಷ್ಟಾನುಯಲ್	ವಾರ್ತಣಾಲಾರು	50375	50375	50375	54162	54162	54162	54162	56271	56271	56682	56682	56682	
10	ಸಿ.ಸುಗುಣಮೃತ	ನ್ಯೂಜ್ ಡಿ	35083	35083	35083	38539	38539	38539	38539	39313	39313	39313	39313	39313	
11	ಎಂ.ಎಂ.ಪದ್ಮ	ನ್ಯೂಜ್ ಡಿ	32784	32784	32784	30-06-2021 ರಂದು ಸ್ವಯಂ ನಿವೃತ್ತಿ ಹೊಂದಿರುತ್ತಾರೆ.									
	ಒಟ್ಟು		597683	597683	583166	442260	442260	442260	442260	434253	394185	399348	399348	399348	

**ಅಧಿಕಾರಿ ಮತ್ತು ಸಿಬ್ಬಂದಿಯವರ 2022-23 ನೇ ನಾಲನ ವೇತನ ವಿವರ**

ಕ್ರ.ಸಂ.	ಅಧಿಕಾರಿ/ಸಿಬ್ಬಂದಿಯ ಹೆಸರು	ಹುದ್ದೆ	ವಪ್ಪೀಲ್-22	ಮೇ-22	ಜೂನ್-22	ಜುಲೈ-22	ಆಗಸ್ಟ್-22	ಸೆಪ್ಟೆಂಬರ್-22	ಅಕ್ಟೋಬರ್-22	ನವೆಂಬರ್-22	ಡಿಸೆಂಬರ್-22	ಜನವರಿ-23	ಫೆಬ್ರವರಿ-23	ಮಾರ್ಚ್-23	
1	ಎ ರಾಜಪ್ಪ ಬೋಡರ್ಡ್ ಕ.ಆ.ಸೇ.,	ಮುಖ್ಯ ಸಂಪಾದಕರು	137481	137481	137481	137481	137481	140875	140875	140875	140875	144285	144285	144285	
2	ಭಾನುಪ್ಪಿಯ ಹೆಚ್.	ಸಂಪಾದಕರು	69116	69116	69116	70815	70815	70815	70815	70815	9189	ದ. 05/23/2023 ರ ಪೂರ್ವಾಷ್ಟ್ ಕರ್ತವ್ಯದಿಂದ ಬಿಡುಗಡೆ ಹೊಂದಿರುತ್ತಾರೆ.			
5	ಎನ್.ಗೀತಾ	ಪ್ರಾಥಮಿಕ ದಾಖೀ ಸಹಾಯಕರು	47739	47739	47739	48873	48873	48873	50068	50068	50068	50068	50068	50068	
6	ಸಿ.ನಾಗಲಕ್ಷ್ಮಿ	ಶಿಕ್ಷಣ ಪ್ರಾಧಿಕಾರಿ	54214	54214	54214	55500	55500	55500	56850	56850	56850	56850	56850	56850	
7	ಲಾವಣ್ಯ ಸಿ.ಎಂ.	ದ್ವಿತೀಯ ದಾಖೀ ಸಹಾಯಕರು	34580	34580	34580	36244	36244	36244	37125	37125	37125	37125	37125	37125	
8	ಶ್ರೀ ಸೋಹೆಲ್ ಅತ್ತಾರ್	ಬೆರಳಿಜ್ಞಾನಾರ್ಥಿ	34880	34880	34880	34880	34880	34880	35720	35720	35720	35720	35720	35720	
9	ವಿ.ಇಪ್ಪುನುಯಲ್	ವಾರ್ಕನೆಚಾಲಕರು	57724	57724	57724	57724	57724	57724	59145	60145	60145	60145	60145	60145	
10	ಸಿ.ಸುಗುಣಪ್ಪ	ಗೌರ್ವೆ ಡಿ	40023	40023	40023	40930	40930	40930	41920	41920	41920	41920	41920	41920	
		ಒಟ್ಟು	475757	475757	475757	482447	482447	485841	492518	493518	431892	426113	426113	426113	

**ANSWER**

— 1995-XXXXX-000  
1995 Rev. Board of Govt. India  
Governing Rules & Forms

[View more](#) > [View less](#)

### Бюджетный план НДС на 2019 год

Финансовый директор  
Бюджетный план НДС на 2019 год  
для бюджета Республики Казахстан на 2019 год  
налог на добавленную стоимость

#### Введение

Бюджетный план НДС, в том, частности, является тщательно продуманным документом бюджета для дальнейшего формирования налога на добавленную стоимость на 2019 год. Важно отметить, что бюджетное планирование не является самостоятельной сферой, а лишь средством достижения поставленных целей.

Составлено, согласовано и утверждено:

Бюджетный план НДС на 2019 год для бюджета.  
Бюджетный план НДС на 2019 год для бюджета.

Приложением к бюджетному плану НДС, является тщательно продуманный налог на добавленную стоимость бюджета на 2019 год. Важно отметить, что бюджетное планирование не является самостоятельной сферой, а лишь средством достижения поставленных целей.

#### Актуальность

1. Бюджетный план НДС, определяет дальнейшее развитие бюджета на 2019 год, включая:
2. Актуальность бюджета определяется теми фактами, которые могут повлиять на бюджет в будущем, такие как: политика правительства, политика бюджета, политика налоговой службы, политика центрального банка, политика министерства финансов, политика местных администраций, политика местных бюджетов.
3. Актуальность бюджета определяется теми фактами, которые могут повлиять на бюджет в будущем, такие как: политика правительства, политика бюджета, политика налоговой службы, политика центрального банка, политика местных администраций, политика местных бюджетов.
4. Актуальность бюджета определяется теми фактами, которые могут повлиять на бюджет в будущем, такие как: политика правительства, политика бюджета, политика налоговой службы, политика центрального банка, политика местных администраций, политика местных бюджетов.



В міжнародній практиці зустрічається позиція, що вимірювання  
загальніх рисок, які є об'єктивними, але не залежать від конкретного  
підприємства чи підприємця.

Задача підприємства  
— зберегти та збільшити

— зберегти  
— збільшити  
— зберегти та збільшити  
— зберегти та збільшити  
— зберегти та збільшити

### Задачі:

- зберегти і збільшити обсяг продажів, які вимірюються фінансовими показниками (прибуток, збиток, рентабельність, витрати, доходи, витрати, збиток);
- зберегти і збільшити обсяг продажів, які вимірюються фінансовими показниками (прибуток, збиток, витрати, доходи, витрати, збиток);
- зберегти, збільшити обсяг продажів, які вимірюються фінансовими показниками (прибуток, збиток, витрати, доходи, витрати, збиток);
- зберегти, збільшити обсяг продажів, які вимірюються фінансовими показниками (прибуток, збиток, витрати, доходи, витрати, збиток);
- зберегти, збільшити обсяг продажів, які вимірюються фінансовими показниками (прибуток, збиток, витрати, доходи, витрати, збиток);
- зберегти, збільшити обсяг продажів, які вимірюються фінансовими показниками (прибуток, збиток, витрати, доходи, витрати, збиток);
- зберегти, збільшити обсяг продажів, які вимірюються фінансовими показниками (прибуток, збиток, витрати, доходи, витрати, збиток);
- зберегти, збільшити обсяг продажів, які вимірюються фінансовими показниками (прибуток, збиток, витрати, доходи, витрати, збиток);
- зберегти, збільшити обсяг продажів, які вимірюються фінансовими показниками (прибуток, збиток, витрати, доходи, витрати, збиток);
- зберегти, збільшити обсяг продажів, які вимірюються фінансовими показниками (прибуток, збиток, витрати, доходи, витрати, збиток);

more than 100000 people, about 100000 more, about 100000, between 100000 and 150000.

www.librosmaravillosos.com

100

more about myself than anything else.

*John C. Gandy Jr.*  
and *James D.*

**(xii) The manner of execution of subsidy programmes, including the amounts allocated and the details of beneficiaries of such programmes:**

(10) ಕ್ಷೇತ್ರದಲ್ಲಿ 12 ಇಲಾಬೆಯಲ್ಲ ಸಹಾಯಧನ ನೀಡುವ ಕಾರ್ಯಕ್ರಮಗಳ ನಿರ್ವಹಣಾ ವಿವರ ಮತ್ತು ಅದಕ್ಕೆ ಒದಗಿಸಲಾದ ಅನುದಾನ ಮತ್ತು ಫಲಾನುಭವಗಳ ವಿವರಗಳು

ಅನ್ವಯಿಸುವುದಿಲ್ಲ

Not applicable

**(xiii) Particulars of recipients of concessions, permits or authorizations granted by it.**

(11) ಕ್ಷೇತ್ರದಲ್ಲಿ 13 ಇಲಾಬೆಯಲ್ಲ ನೀಡುತ್ತಿರುವ ಪರೀಕ್ಷೆ ಅಥವಾ ಅಧಿಕಾರ ಪತ್ರಗಳ ವಿವರ ಮತ್ತು ರಿಯಾಯಿತಿ ಪಡೆಯುವವರ ವಿವರ

ಅನ್ವಯಿಸುವುದಿಲ್ಲ

Not applicable

**(xiv) Details in respect of the information, available to or held by it, reduced in an electronic form.**

(14) ಕ್ಷೇತ್ರದಲ್ಲಿ 14 ಇಲಾಬೆಯಲ್ಲಿರುವ ಮಾಹಿತಿಯನ್ನು ವೆಬ್‌ಸೈಟ್‌ನಲ್ಲ ನೀಡಿರುವ ಬಗ್ಗೆ ವಿವರ

ಕನಾರ್ಟಿಕ ಗ್ಯಾಸೆಟಿಯರ್ ಇಲಾಬೆಯ ಅಧಿಕಾರದಲ್ಲಿರುವ ಮತ್ತು ಸಾರ್ವಜನಿಕರಿಗೆ ಲಭ್ಯವಿರುವ ಮಾಹಿತಿಯ ವಿವರಗಳು.

ಕನಾರ್ಟಿಕ ಗ್ಯಾಸೆಟಿಯರ್ ಇಲಾಬೆಯ ಗ್ಯಾಸೆಟಿಯರ್‌ಗಳ ರಚನೆಗಾಗಿ ಬೇಕಾದ ಉಪಯುಕ್ತ ಗ್ರಂಥಗಳನ್ನು ಸಂಗ್ರಹಿಸಲು ತನ್ನದೇ ಆದ ಗ್ರಂಥಾಲಯವನ್ನು ಹೊಂದಿದೆ. ಇಲಾಬೆಯಿಂದ ಪ್ರಕಟವಾಗುವ ಗ್ಯಾಸೆಟಿಯರ್‌ಗಳು ಸರ್ಕಾರದ ಕೇಂದ್ರ ಮನ್ಯುಸ್ತಕಗಳ ಮಳಿಗೆ ಬೆಂಗಳೂರು, ಸರ್ಕಾರಿ ಶಾಖಾ ಮುದ್ರಣಾಲಯಗಳಾದ ಮೈಸೂರು, ಧಾರವಾಡ ಮತ್ತು ಕಲಬುರಿ ಕೇಂದ್ರಗಳಲ್ಲಿ ಹಾಗೂ ಗ್ಯಾಸೆಟಿಯರ್ ಇಲಾಬೆಯ ಕಚೇರಿಯಲ್ಲಿಯೂ ಮಾರಾಟಕ್ಕೆ ಲಭ್ಯವಿರುತ್ತವೆ. ಸಾರ್ವಜನಿಕರ ಅನುಕೂಲಕ್ಕಾಗಿ ಇಲಾಬೆಯ ಇದುವರೆಗೆ ಪ್ರಕಟಿಸಿರುವ ಎಲ್ಲಾ ಗ್ಯಾಸೆಟಿಯರ್‌ಗಳನ್ನು ಇಲಾಬೆಯ ವೆಬ್‌ಸೈಟ್‌ನಲ್ಲಿ ಅಳವಡಿಸಿದೆ. ಇದಲ್ಲದೇ ಭಾರತದ ಗ್ಯಾಸೆಟಿಯರ್, ಹಿನ್ನರಿ ಆಫ್ ಮೈಸೂರು, ಮಾಡನ್‌ ಮೈಸೂರು ಮುಂತಾದ ರಾಜ್ಯಕ್ಕೆ ಸಂಬಂಧಿಸಿದ ಇತರೆ ಸಂಪುಟಗಳನ್ನು ಸಹ ಇಲಾಬೆಯ ವೆಬ್‌ಸೈಟ್‌ನಲ್ಲಿ ಅಳವಡಿಸಿದೆ. ಇವುಗಳನ್ನು ವೆಬ್‌ಸೈಟ್‌ನಿಂದ ಉಚಿತವಾಗಿ ಡೋನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

**(xv) The particulars of facilities available to citizens for obtaining information, including the working hours of a library or reading room if maintained for public use.**

(15) ಕ್ಷೇತ್ರದಲ್ಲಿ ಸಾರ್ವಜನಿಕರಿಗೆ ಮಾಹಿತಿ ಪಡೆಯಲು ಲಭ್ಯವಿರುವ ಸಂಪನ್ಮೂಲತ್ವಗಳು ಹಾಗೂ ಗ್ರಂಥಾಲಯ ಅಥವಾ ವಾಚನಾಲಯಗಳು ಇದ್ದಲ್ಲಿ ಅದರ ವಿವರ

ಕನಾರ್ಟಿಕ ಗ್ಯಾಸೆಟಿಯರ್ ಇಲಾಬೆಯ ಗ್ಯಾಸೆಟಿಯರ್‌ಗಳ ರಚನೆಗಾಗಿ ಬೇಕಾದ ಉಪಯುಕ್ತ ಗ್ರಂಥಗಳನ್ನು ಸಂಗ್ರಹಿಸಲು ತನ್ನದೇ ಆದ ಗ್ರಂಥಾಲಯವನ್ನು ಹೊಂದಿದೆ. ಗ್ಯಾಸೆಟಿಯರ್ ರಚನೆಗೆ ಅಮೂಲ್ಯ ಆಕರ್ಷಣಾಗುವ ಗ್ರಂಥಗಳನ್ನೂ ಖರೀದಿಸಲಾಗುತ್ತದೆ.

ಕನಾರ್ಟಿಕದ ಇತಿಹಾಸ, ಜನತೆ, ಸಸ್ಯ ಹಾಗೂ ಪ್ರಾಣಿ ಸಂಪತ್ತು, ಸಾಹಿತ್ಯ ಮತ್ತು ಸಂಸ್ಕೃತಿ, ಆಡಳಿತಾತ್ಮಕ ವರದಿಗಳು, ವರದಿಗಳನ್ನು ಹೊಂದಿರುವ ವಿವಿಧ ಇಲಾಬೆಯ ಹೊತ್ತನೆಗಳು, ನಿಯತಕಾಲಿಕಗಳು, ಏಕ ವಿಷಯದ ಬಗ್ಗೆ ಪ್ರಕಟವಾಗಿರುವ

ಮಾನೋಗ್ರಾಹಿಗಳೂ, ಹಲವು ಮಾಸಿಕ ಪತ್ರಿಕೆಗಳ ವಿಶೇಷ ಸಂಚಿಕೆಗಳು, ಸಂಶೋಧನಾತ್ಮಕ ಪ್ರಬಂಧಗಳು, ಸ್ಕರಣಸಂಚಿಕೆಗಳು, ವಿವಿಧ ಜಿಲ್ಲೆಯಲ್ಲಿ ಪ್ರಚಲಿತವಿರುವ ಹಾಗೂ ಐತಿಹಾಸಿಕ ಮೌಲ್ಯವುಳ್ಳ ಸಂಘ ಸಂಸ್ಥೆಗಳ ವಿಶೇಷ ಸಂಚಿಕೆಗಳು ಇಲಾಖೆಯ ಗ್ರಂಥಾಲಯದಲ್ಲಿವೆ.

### ಕರ್ನಾಟಕ ಗ್ರಾಸೆಟಿಯರ್ ಇಲಾಖೆಯ 1958 ರಿಂದ ಇಲ್ಲಿಯವರೆಗೆ ಪ್ರಕಟಿಸಿರುವ ಗ್ರಾಸೆಟಿಯರ್ ಸಂಪುಟಗಳ ಪಟ್ಟಿ

ಕ್ರಮ ಸಂಖ್ಯೆ	ಪ್ರಕಟಿಸಿಯ ಹೆಸರು	ಮುಖ್ಯ ಸಂಭಾದರಕ್ಕೆ	ಭಾಷೆ	ಪ್ರಕಟಿಸಿಯ ವರ್ಷ
1	ಧಾರವಾಡ ಜಿಲ್ಲಾ ಗ್ರಾಸೆಟಿಯರ್	ಎಂ ಅರ್ ಪಲಂಡೆ	ಆಂಗ್ಲ	1959
2	ಕೊಡಗು ಜಿಲ್ಲಾ ಗ್ರಾಸೆಟಿಯರ್	ಬಿ. ಎನ್. ಶ್ರೀಸತ್ಯನ್	ಆಂಗ್ಲ	1965
3	ಬಿಜಾಪುರ ಜಿಲ್ಲಾ ಗ್ರಾಸೆಟಿಯರ್	ಬಿ. ಎನ್. ಶ್ರೀಸತ್ಯನ್	ಆಂಗ್ಲ	1966
4	ಗುಲಬಗಾವ ಜಿಲ್ಲಾ ಗ್ರಾಸೆಟಿಯರ್	ಬಿ. ಎನ್. ಶ್ರೀಸತ್ಯನ್	ಆಂಗ್ಲ	1967
5	ಚಿತ್ತದುಗ್ರ ಜಿಲ್ಲಾ ಗ್ರಾಸೆಟಿಯರ್	ಬಿ. ಎನ್. ಶ್ರೀಸತ್ಯನ್	ಆಂಗ್ಲ	1967
6	ಮುಂಡ್ಯ ಜಿಲ್ಲಾ ಗ್ರಾಸೆಟಿಯರ್	ಕೆ. ಅಭಿಶಂಕರ್	ಆಂಗ್ಲ	1968
7	ಕೋಲಾರ ಜಿಲ್ಲಾ ಗ್ರಾಸೆಟಿಯರ್	ಕೆ. ಅಭಿಶಂಕರ್	ಆಂಗ್ಲ	1968
8	ತುಮಕೂರು ಜಿಲ್ಲಾ ಗ್ರಾಸೆಟಿಯರ್	ಕೆ. ಅಭಿಶಂಕರ್	ಆಂಗ್ಲ	1969
9	ರಾಯಚೂರು ಜಿಲ್ಲಾ ಗ್ರಾಸೆಟಿಯರ್	ಕೆ. ಅಭಿಶಂಕರ್	ಆಂಗ್ಲ	1970
10	ಹಾಸನ ಜಿಲ್ಲಾ ಗ್ರಾಸೆಟಿಯರ್	ಕೆ. ಅಭಿಶಂಕರ್	ಆಂಗ್ಲ	1971
11	ಬಜಾರಿ ಜಿಲ್ಲಾ ಗ್ರಾಸೆಟಿಯರ್	ಕೆ. ಅಭಿಶಂಕರ್	ಆಂಗ್ಲ	1972
12	ದಕ್ಕಣ ಕನ್ನಡ ಜಿಲ್ಲಾ ಗ್ರಾಸೆಟಿಯರ್	ಕೆ. ಅಭಿಶಂಕರ್	ಆಂಗ್ಲ	1973
13	ಶಿವಮೊಗ್ಗ ಜಿಲ್ಲಾ ಗ್ರಾಸೆಟಿಯರ್	ಕೆ. ಅಭಿಶಂಕರ್	ಆಂಗ್ಲ	1976
14	ಬೀದರ್	ಕೆ. ಅಭಿಶಂಕರ್	ಆಂಗ್ಲ	1977
15	ಚಿಕ್ಕಮಗಳೂರು ಜಿಲ್ಲಾ ಗ್ರಾಸೆಟಿಯರ್	ಸೂರ್ಯನಾಥ ಯು ಕಾಮತ್	ಆಂಗ್ಲ	1981
16	ಕರ್ನಾಟಕ ರಾಜ್ಯ ಗ್ರಾಸೆಟಿಯರ್ ಭಾಗ 1	ಸೂರ್ಯನಾಥ ಯು ಕಾಮತ್	ಆಂಗ್ಲ	1982
17	ಕರ್ನಾಟಕ ರಾಜ್ಯ ಗ್ರಾಸೆಟಿಯರ್ ಭಾಗ 2	ಸೂರ್ಯನಾಥ ಯು ಕಾಮತ್	ಆಂಗ್ಲ	1983
18	ಕರ್ನಾಟಕ ರಾಜ್ಯ ಗ್ರಾಸೆಟಿಯರ್ ಭಾಗ 1	ಸೂರ್ಯನಾಥ ಯು ಕಾಮತ್	ಕನ್ನಡ	1984
19	ಕರ್ನಾಟಕ ರಾಜ್ಯ ಗ್ರಾಸೆಟಿಯರ್ ಭಾಗ 2	ಸೂರ್ಯನಾಥ ಯು ಕಾಮತ್	ಕನ್ನಡ	1985
20	ಕರ್ನಾಟಕ ರಾಜ್ಯ ಗ್ರಾಸೆಟಿಯರ್ ಭಾಗ 3	ಸೂರ್ಯನಾಥ ಯು ಕಾಮತ್	ಕನ್ನಡ	1986
21	ಉತ್ತರ ಕನ್ನಡ ಜಿಲ್ಲಾ ಗ್ರಾಸೆಟಿಯರ್	ಸೂರ್ಯನಾಥ ಯು ಕಾಮತ್	ಆಂಗ್ಲ	1985
22	ಬೆಳಗಾವಿ ಜಿಲ್ಲಾ ಗ್ರಾಸೆಟಿಯರ್	ಸೂರ್ಯನಾಥ ಯು ಕಾಮತ್	ಆಂಗ್ಲ	1987
23	ಮೈಸೂರು ಜಿಲ್ಲಾ ಗ್ರಾಸೆಟಿಯರ್	ಸೂರ್ಯನಾಥ ಯು ಕಾಮತ್	ಆಂಗ್ಲ	1988
24	ಬೆಂಗಳೂರು ಗ್ರಾಮಾಂತರ ಜಿಲ್ಲಾ ಗ್ರಾಸೆಟಿಯರ್	ಸೂರ್ಯನಾಥ ಯು ಕಾಮತ್	ಆಂಗ್ಲ	1989
25	ಬೆಂಗಳೂರು ಜಿಲ್ಲಾ ಗ್ರಾಸೆಟಿಯರ್	ಸೂರ್ಯನಾಥ ಯು ಕಾಮತ್	ಆಂಗ್ಲ	1990
26	ಕೊಡಗು ಜಿಲ್ಲಾ ಗ್ರಾಸೆಟಿಯರ್	ಸೂರ್ಯನಾಥ ಯು ಕಾಮತ್	ಕನ್ನಡ	1992
27	ಕೊಡಗು ಜಿಲ್ಲಾ ಗ್ರಾಸೆಟಿಯರ್	ಸೂರ್ಯನಾಥ ಯು ಕಾಮತ್	ಆಂಗ್ಲ	1993
28	ಕರ್ನಾಟಕ ರಾಜ್ಯ ಗ್ರಾಸೆಟಿಯರ್ ದಶವಾರ್ಷಿಕ ಮರವಣಿ (Supplement)	ಸೂರ್ಯನಾಥ ಯು ಕಾಮತ್	ಆಂಗ್ಲ	1994
29	ಧಾರವಾಡ ಜಿಲ್ಲಾ ಗ್ರಾಸೆಟಿಯರ್	ಸೂರ್ಯನಾಥ ಯು ಕಾಮತ್	ಕನ್ನಡ	1995
30	ಹಾಂಡ್ರೆ ಬುಕ್ ಅಥ್ವ ಕರ್ನಾಟಕ	ಸೂರ್ಯನಾಥ ಯು ಕಾಮತ್	ಆಂಗ್ಲ	1996
31	ಕರ್ನಾಟಕ ರಾಜ್ಯ ಗ್ರಾಸೆಟಿಯರ್ ದಶವಾರ್ಷಿಕ ಮರವಣಿ	ಸೂರ್ಯನಾಥ ಯು ಕಾಮತ್	ಕನ್ನಡ	1996
32	ಕರ್ನಾಟಕ ಕೈಪಿಡಿ	ಎಂ ಬಿ ಪಾಟೀಲ	ಕನ್ನಡ	1996
33	ಗುಲಬಗಾವ ಜಿಲ್ಲಾ ಗ್ರಾಸೆಟಿಯರ್	ಎಂ ಬಿ ಪಾಟೀಲ	ಕನ್ನಡ	1997
34	ಬಿಜಾಪುರ ಜಿಲ್ಲಾ ಗ್ರಾಸೆಟಿಯರ್	ಅರ್ ಯುನಿಸಾಮ್	ಕನ್ನಡ	1999
35	ಹಾಂಡ್ರೆ ಬುಕ್ ಅಥ್ವ ಕರ್ನಾಟಕ	ಎನ್ ಅರ್ ಹೊನ್‌ಲಿಂಗರ್	ಆಂಗ್ಲ	2001
36	ಬಿಜಾಪುರ ಜಿಲ್ಲಾ ಗ್ರಾಸೆಟಿಯರ್ 1884	ಎನ್ ಅರ್ ಹೊನ್‌ಲಿಂಗರ್	ಆಂಗ್ಲ	2001
37	ಧಾರವಾಡ ಜಿಲ್ಲಾ ಗ್ರಾಸೆಟಿಯರ್-ಭಾಷಾಂತರ	ಟಿ ಎ ಪಾರ್ಫೆಸಾರಥಿ	ಆಂಗ್ಲ	2003

38	ಮಂಡ್ಯ ಜಿಲ್ಲಾ ಗ್ರಾಸೆಟೀಯರ್	ಟಿ ಎ ಪಾರ್ಫೆಸಾರಥಿ	ಕನ್ನಡ	2003
39	ಧಾರವಾಡ ಜಿಲ್ಲಾ ಗ್ರಾಸೆಟೀಯರ್ 1884	ಟಿ ಎ ಪಾರ್ಫೆಸಾರಥಿ	ಆಂಗ್ಲ	2003
40	ದಕ್ಷಿಣ ಕನ್ನಡ ಜಿಲ್ಲಾ ಗ್ರಾಸೆಟೀಯರ್ 1884	ಟಿ ಎ ಪಾರ್ಫೆಸಾರಥಿ	ಆಂಗ್ಲ	2003
41	ಉತ್ತರ ಕನ್ನಡ ಜಿಲ್ಲಾ ಗ್ರಾಸೆಟೀಯರ್ 1884	ಟಿ ಎ ಪಾರ್ಫೆಸಾರಥಿ	ಆಂಗ್ಲ	2003
42	ಬೆಳಗಾವಿ ಜಿಲ್ಲಾ ಗ್ರಾಸೆಟೀಯರ್ 1884	ಎಚ್ ಚಿತ್ತರಂಜನ್	ಆಂಗ್ಲ	2004
43	ಬಾಧಾರಿ ಜಿಲ್ಲಾ ಗ್ರಾಸೆಟೀಯರ್ 1872	ಎಚ್ ಚಿತ್ತರಂಜನ್	ಆಂಗ್ಲ	2004
44	ಮೈಸೂರು ಮತ್ತು ಕೋರ್ ಭಾಗ 1, ಭಾಗ 2 ಮತ್ತು ಭಾಗ 3 (1898)	ಎಚ್ ಚಿತ್ತರಂಜನ್	ಆಂಗ್ಲ	2004
45	ಹಾಂಡ್ರೆ ಬುಕ್ ಆಫ್ ಕನಾರ್ಟಿಕ 2005	ಎಚ್ ಚಿತ್ತರಂಜನ್	ಆಂಗ್ಲ	2005
46	ಗುಲಬಗಾರ ಜಿಲ್ಲಾ ಗ್ರಾಸೆಟೀಯರ್ ಭಾಷಾಂತರ	ಎಚ್ ಚಿತ್ತರಂಜನ್	ಆಂಗ್ಲ	2005
47	ಕೋಲಾರ ಜಿಲ್ಲಾ ಗ್ರಾಸೆಟೀಯರ್	ಎಚ್ ಚಿತ್ತರಂಜನ್	ಕನ್ನಡ	2005
48	ಬಿಜಾಪುರ ಜಿಲ್ಲಾ ಗ್ರಾಸೆಟೀಯರ್ ಭಾಷಾಂತರ	ಎನ್.ಎ.ಜಿಲಾನಿ	ಆಂಗ್ಲ	2007
49	ದಕ್ಷಿಣ ಕನ್ನಡ ಜಿಲ್ಲಾ ಗ್ರಾಸೆಟೀಯರ್	ಎನ್.ಎ.ಜಿಲಾನಿ	ಕನ್ನಡ	2007
50	ಮಂಡ್ಯ ಜಿಲ್ಲಾ ಗ್ರಾಸೆಟೀಯರ್ ಭಾಷಾಂತರ	ಎನ್.ಎ.ಜಿಲಾನಿ	ಆಂಗ್ಲ	2009
51	ಎ ಹಾಂಡ್ರೆ ಬುಕ್ ಆಫ್ ಕನಾರ್ಟಿಕ 2010	ಎನ್.ಎ.ಜಿಲಾನಿ	ಆಂಗ್ಲ	2010
52	ಮೈಸೂರು ಜಿಲ್ಲೆಯ ಪಳು ತಾಲ್ಲೂಕು ಗ್ರಾಸೆಟೀಯರ್ಗಳು	ಎನ್.ಅನೀಂಸ್ ಸಿರಾಜ್	ಕನ್ನಡ	2011
53	ಕನಾರ್ಟಿಕ ಕೈಪಿಡಿ 2011	ಎನ್.ಅನೀಂಸ್ ಸಿರಾಜ್	ಕನ್ನಡ	2011
54	ಉಡುಪಿ ಜಿಲ್ಲಾ ಗ್ರಾಸೆಟೀಯರ್	ಎನ್.ಅನೀಂಸ್ ಸಿರಾಜ್	ಕನ್ನಡ	2011
55	A Journey from Madras through the countries of Mysore, Canara & Malabar	ಎನ್.ಅನೀಂಸ್ ಸಿರಾಜ್	ಕನ್ನಡ	2011
56	ದಕ್ಷಿಣ ಕನ್ನಡ ಜಿಲ್ಲಾ ಗ್ರಾಸೆಟೀಯರ್	ಎನ್.ಅನೀಂಸ್ ಸಿರಾಜ್	ಆಂಗ್ಲ	2011
57	ಕನಾರ್ಟಿಕ ಕೈಪಿಡಿ 2012	ನೀಲಾ ಮಂಜುನಾಥ	ಕನ್ನಡ	2012
58	ಮೈಸೂರು ಗ್ರಾಸೆಟೀಯರ್ ಮುರು ಮುದ್ರಣ 9 ಸಂಪುಟಗಳು	ನೀಲಾ ಮಂಜುನಾಥ	ಆಂಗ್ಲ	2012
59	ಇಂಪಿರಿಯಲ್ ಗ್ರಾಸೆಟೀಯರ್ (ಬೀದರ್, ಗುಲಬಗಾರ ಮತ್ತು ರಾಯಚೂರು)	ಎನ್.ಅನೀಂಸ್ ಸಿರಾಜ್	ಆಂಗ್ಲ	2012
60	ಕೋಲಾರ ಜಿಲ್ಲಾ ಗ್ರಾಸೆಟೀಯರ್	ಎನ್.ಅನೀಂಸ್ ಸಿರಾಜ್	ಆಂಗ್ಲ	2012
61	ಉಡುಪಿ ಜಿಲ್ಲಾ ಗ್ರಾಸೆಟೀಯರ್	ಎನ್.ಅನೀಂಸ್ ಸಿರಾಜ್	ಆಂಗ್ಲ	2012
62	ಗ್ಲಿಂಪ್ಸ್ ಆಫ್ ಕನಾರ್ಟಿಕ	ಎನ್.ಅನೀಂಸ್ ಸಿರಾಜ್	ಆಂಗ್ಲ	2012
63	ಜುವೆಲ್ಸ್ ಆಫ್ ಎಡ್ಕ್ಲಿನ್ಸ್ಪೇಷನ್	ನೀಲಾ ಮಂಜುನಾಥ	ಆಂಗ್ಲ	2014
64	ಟಿಪ್ಪು ನುಲ್ತಾನ್	ನೀಲಾ ಮಂಜುನಾಥ	ಆಂಗ್ಲ	2014
65	ಕನಾರ್ಟಿಕ ಮಿನುನು ನೋಟ	ನೀಲಾ ಮಂಜುನಾಥ	ಕನ್ನಡ	2014
66	ಹಾಂಡ್ರೆ ಬುಕ್ ಆಫ್ ಕನಾರ್ಟಿಕ	ಇತ್ತೇಷ್ವರ್ಮುಲ್ ಹಕ್	ಆಂಗ್ಲ	2015
67	ಚಾಮರಾಜನಗರ ಜಿಲ್ಲಾ ಗ್ರಾಸೆಟೀಯರ್	ಇತ್ತೇಷ್ವರ್ಮುಲ್ ಹಕ್	ಕನ್ನಡ	2016
68	ತುಮಕೂರು ಜಿಲ್ಲಾ ಗ್ರಾಸೆಟೀಯರ್	ಚಂದ್ರಶೇಖರ್. ಎನ್	ಕನ್ನಡ	2017
69	ಹಿಸ್ಪರಿ ಆಫ್ ಮೈಸೂರು (ಮುರು ಮುದ್ರಣ)	ಚಂದ್ರಶೇಖರ್. ಎನ್	ಆಂಗ್ಲ	2017
70	ಕನಾರ್ಟಿಕ ಕೈಪಿಡಿ	ಚಂದ್ರಶೇಖರ್. ಎನ್	ಕನ್ನಡ	2017
71	Historical Sketches of the South of India in an attempt to trace the History of Mysore (by Mark Wilks) Edited by Murray Hammick (ಮುರುಮುದ್ರಣ)	ಚಂದ್ರಶೇಖರ್. ಎನ್	ಆಂಗ್ಲ	2018
72	“Karnataka through the Ages Edited by R R Diwakar” (ಮರುಮುದ್ರಣ)	ಚಂದ್ರಶೇಖರ್. ಎನ್	ಆಂಗ್ಲ	2018
73	ಬೀದರ್ ಜಿಲ್ಲಾ ಗ್ರಾಸೆಟೀಯರ್	ಚಂದ್ರಶೇಖರ್. ಎನ್	ಆಂಗ್ಲ	2019
74	ದಾವಣಗೆರೆ, ಹರಿಹರ, ಹರಪನಹಳ್ಳಿ, ಹಿರಿಯೂರು, ಹೊನದುಗಾರ ಹಾಗೂ ಹೊಳ್ಳಿಗೆರೆ ತಾಲ್ಲೂಕು ಗ್ರಾಸೆಟೀಯರ್	ಚಂದ್ರಶೇಖರ್. ಎನ್	ಕನ್ನಡ	2019
75	ಹಾಂಡ್ರೆ ಬುಕ್ ಆಫ್ ಕನಾರ್ಟಿಕ	ಎನ್.ವೈ.ಬೆಟ್ಟೇಗೌಡ	ಆಂಗ್ಲ	2020

76	ಬೆನ್ನಗಿರಿ, ಹೊನ್ನಾಲ್, ಜಗತ್ಕಾರು, ಕೊಪ್ಪಳ, ಕುಷ್ಣಗಿ, ಗಂಗಾವತಿ ಹಾಗೂ ಯಲಬುಗಾರ್ ತಾಲ್ಲೂಕು ಗ್ರಾಮೇಯರ್ಗಳೆಂ	ಎ.ರಾಜಮೃತ್ತಿ ಚೌಡರೆಡ್ಡಿ	ಕನ್ನಡ	2022
77	ಕಾರ್ಕಣ ತಾಲ್ಲೂಕು ಗ್ರಾಮೇಯರ್	ಎ.ರಾಜಮೃತ್ತಿ ಚೌಡರೆಡ್ಡಿ	ಕನ್ನಡ	2023

### ಪ್ರತಿಗಳು ದೊರೆಯುವ ಸ್ಥಳ

ನಕಾರಿ ಕೇಂದ್ರ ಮನ್ಸುಕ ಮಳಿಗೆ\*, ಡಾ॥ ಬಿ.ಆರ್.ಅಂಬೇಡ್ಕರ್ ಏಡಿ, ಬೆಂಗಳೂರು-1.  
ನಕಾರಿ ಶಾಖಾ ಮುದ್ರಣಾಲಯಗಳು, ಪ್ರಸಾರಣ, ಧಾರವಾಡ ಮತ್ತು ಕಲಬುರಗಿ.

**ಕನ್ನಡಕ ಗ್ರಾಮೇಯರ್ ಇಲಾಖೆ**

8ನೇ ಮಹಡಿ, ಜಲಮಂಡಳಿ ಕಟ್ಟಡ, ಕಾವೇರಿ ಭವನ, ಬೆಂಗಳೂರು-560 009  
ದೂರವಾಣಿ: 080-22213474,

ಇಮೇಲ್: [karnatakagazetteer@gmail.com](mailto:karnatakagazetteer@gmail.com)

ವೆಬ್‌ಸೈಟ್: <https://gazetteer.karnataka.gov.in>

(xvi) The names, designations and other particulars of the Public Information Officers

(16) ಕ್ಷೇತ್ರದಲ್ಲಿ 16 ಇಲಾಖೆಯಲ್ಲಿರುವ ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಹೆಸರು, ಪದನಾಮ ಮತ್ತು ಇತರ ವಿವರಗಳು

**ಮಾಹಿತಿ ಹಕ್ಕು ಅಧಿನಿಯಮ 2005 ರ ಪ್ರಕರಣ 26(3) (ಇ) ರಡಿ ಮಾಹಿತಿ**

ಅ. ನಂ.	ಪ್ರಾಧಿಕಾರದ ಹೆಸರು	ಹೆಸರು	ಹುದ್ದೆ	ಕಚೇರಿ ವಿಳಾಸ	ದೂರವಾಣಿ ಸಂಖ್ಯೆ	ಇ ವೇಲ ವಿಳಾಸ	ವೆಬ್ ಸೈಟ್
1	2	3	4	5	6	7	8
1	ಪ್ರಥಮ ಮೇಲ್ಮೈನವಿ ಪ್ರಾಧಿಕಾರ	ಶ್ರೀಮತಿ ಎ ರಾಜಮೃತ ಚೌಡರೆಡ್ಡಿ ಕೆ.ಎ.ಎನ್.,	ಮುಖ್ಯ ಸಂಪಾದಕರು	ಕನಾಡಾಪಿಕ ಗ್ರಾಸೆಟೀಯರ್ ಇಲಾಜೆ, 8ನೇ ಮಹಡಿ, ಕಾರ್ವೇರಿ ಭವನ (ಇಲಮಂಡಳಿ ಕಟ್ಟಡ) ಜಿಲ್ಲಾ ಕಚೇರಿ ರಸ್ತೆ ಬೆಂಗಳೂರು-560009	22213474	karnatakagazetteer@gmail.com	<a href="https://gazetteer.karnataka.gov.in">https://gazetteer.karnataka.gov.in</a>
2	ಸಾರ್ವಜನಿಕ ಮಾಹಿತಿ ಅಧಿಕಾರಿ	ಶ್ರೀಮತಿ ಎನ್. ಗೀತಾ	ಪ್ರಥಮ ದಜ್ಯೇ ಸಹಾಯಕರು	ಸದರ	22213474	karnatakagazetteer@gmail.com	<a href="https://gazetteer.karnataka.gov.in">https://gazetteer.karnataka.gov.in</a>
3	ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ	ಶ್ರೀ ನೋಹೆಲ್ ಅತ್ಯಾರ್	ದತ್ತಾಂಶ ಸಮೂದ್ರ ಸಹಾಯಕರು	ಸದರ	22213474	karnatakagazetteer@gmail.com	<a href="https://gazetteer.karnataka.gov.in">https://gazetteer.karnataka.gov.in</a>



## Digitized by srujan kaumudi

1. A short and apt extract (1) 2014-15
2. Government map collection (1) 2015-16
3. Sanskrit map collection (1) 2016-17
4. History of Mysore (1) 2016-17
5. Stories (1) 2016-17
6. Historical sketches of the south of India in an attempt to trace the History of Mysore by Marc Wilig edited by Murray Macmillan (1) 2017-18
7. Karnataka Through the ages edited by R.K. Dandekar (1) 2017-18
8. Stories (2) 2017-18
9. Stories (3) 2018-19
10. Land, land, society, labour, labour and land through history (1) 2018-19
11. A short and apt extract about women (1) 2018-19
12. Life, family and social issues through history like  
love, marriage, family and social issues through history (1)
13. Old stories, very simple reflections



National Digital Library

Digitized by  
Srujan Kaumudi  
with  
donations.

Природоохранная  
зона вблизи села Красногоровка

Биота  
растительности  
и животного мира

Министерство  
природных ресурсов  
и экологии